

# ದೇವರ ಸಣಾಯದಿಂದ - ಜೀವಿತಗಳನ್ನು

## ಬದಲಾಯಿಸುವುದು

**(16:13-40)**

ತರುವಾಯ, ಹೊಲನು ಥಿಅಪ್ಪಿಯಿಲ್ಲನ ತನ್ನ ಸೇವೆಯ ಕುಲತು, “ನಾನು ಮೊದಲು ನಿಮ್ಮೆಲ್ಲ ಸುವಾರ್ತೆಯನ್ನು ನಾಲಿದನು” (ಥಿಅಪ್ಪಿ 4:15) ಎಂದು ಹೇಳಿ; ಹೊಲನು ವಿಗಿಯನ್ನು ಸಮುದ್ರವನ್ನು ದಾಡ ನಂತರ, ಈ ಕೆಲನ ಹೊನದೆಂದು ತಿಂದನು.<sup>1</sup> ಈ ವಿಧವಾದ ಹೊಲನ ಕೆಲನವನ್ನು ಅಪ್ಪೋನ್ತುಲರ ಕೃತ್ಯಾದಿಲ್ಲನ ಎರಡು ಹಲವರ್ತನನೆಗಳಲ್ಲ ಅಜರಣೆ ಮಾಡಲಾಗಿದೆ. ಒಂದು ಹೊನ ಬಂಡಕ್ಕೆ “ಸುವಾರ್ತೆಯ ಸೇತುವೆ” ಎಂದು ಇದನ್ನು ಕರೆಯಬಹುದು. ಇದರಲ್ಲಿನ ಮೊದಲ ಅಂಶವನ್ನು ನಮ್ಮ ಹಿಂದಿನ ಹಾರದಿಲ್ಲ ಅಭಾವಾನ ಮಾಡಿರುವೆಷ್ಟು; ಅದು ಲುಧ್ಯಾ ಹಲವರ್ತನನೆಯಾಗಿದೆ. ಈಗ ಎರಡನೆಯದನ್ನು ತಿಂದೋಣ. ಅದು ರೋಮಾಶ್ವರದ ನೇರೆಯ ಯಜಮಾನನ ಕುಲತಾಗಿದೆ. ಈ ಎರಡು ಘಟನಾವಂಶಗಳ ನಡುವೆ, ನಿತ್ಯವಾಗಿ ಬದಲಾದ ಒಂದು ಜೀವಿತದ ಕುಲತ್ವಾ ನಹ ಕಲಾಯಿಲ್ಲದ್ದೇವೆ.

ಈ ಯೋಜನೆಯ ಕಿಂದ ಅಡಗಿರುವ ಬತ್ತಾನೆಯನ್ನು ನಿರ್ವಹಣೆ ಅಲಯುವಂತೆ, ಇದನ್ನು ಸುವಾರ್ತೆಯ ಒಂದು “ಬಹಳಾಳಿಕಾದ ದಶನ” ಎಂದು ಭಾವಿಸಿಲ. ನಿಂತು ಬಳಿ ಹೋಳಿ ಕೆಲಗಾಗಿ ಬಯಸುವುದಾದರೆ, ಈ ವೃತ್ತಿಯಿಲ್ಲರುವ ಸದ್ಯಾಂಚನನ್ನು ಗಮನಿಸಬಹುದ್ದಲ್ಲವೇ? ಒಬ್ಬನನ್ನು ಪೃತ್ಯಾಗ್ರಿತವಾಗಿ ಶ್ರಿಸ್ತನ ಬಳಗೆ ಸೇಲನವುವ ಕುಲತು ಯೋಜಿಸಬಹುದು. ನಿಂತೇ ಆ ಹಲತ್ತಾಂಚವಾದ ದಶನವಾಗಬಹುದೇ? ಬಹುಂಳಿ: ನಿಮ್ಮ ಹಾಗೆಯೇ ಇರುವ “ಯೋಜ್ಯ ದೃಷ್ಟಿಯಾಗಿರಬಹುದು” ನಾವು ಸುವಾರ್ತೆಯನ್ನು ತಲುಪಿಸಲು, ಯಾರಾನ್ನಾದರೂ ಹುಡುಕುವವರಾಗಿದ್ದರೆ, ನಮ್ಮ ಜನಾಂಗದವರನ್ನೇ, ನಮ್ಮ ಹಾಗೇ ಇರುವ ವಿದ್ಯಾವಂತರನ್ನು ನಮ್ಮ ಸಮಾಜದವರನ್ನೇ, ನಮ್ಮ ಯೋಜ್ಯತೆಗೆ ತಕ್ಷಪರನ್ನೇ ಆಯ್ದು ಮಾಡಿಕೊಂಡರೆ, ಅದರಲ್ಲ ನಾವು ತೃತ್ಯಾಪ್ಯಂತ್ಯಕೊಳ್ಳುತ್ತೇವೆ.

ಈ ಹಾರದ ಸಾಲೇನೆಂದರೆ, ಜನರ ಅಗತ್ಯತೆಗೆ ಅನುಗುಣವಾಗಿ ನುವಾತಾಂ ದಶನವನ್ನು ಹೊಂದುವದಾಗಿರುತ್ತದೆ. ಅಪ್ಪೋನ್ತುಲರ ಕೃತ್ಯಾಗಳು 16ರಿಳ್ಳಿ ನುವಾರ್ತೆಯು ಸಕಲಿಗಾಗಿ ಇದೆ ಮತ್ತು ಅದು ದೇವರ ಸಹಾಯದಿಂದ, ತ್ರೈಯಾಬ್ಜಿರ ಜೀವಿತವು ಬದಲಾಗಬಹುದು ಎಂದು ತ್ರೈಕಣಿಕೆಯನ್ನು ಹಲಗಣಿಸುವದಿಲ್ಲ.

### ಪೃಥಕಾರಿಕ ಜ್ಞಾನ ಹೊಂದಿದ್ದ ಸ್ತ್ರೀ: (16:13-15)

ನಮ್ಮ ಹಿಂದಿನ ಹಾರದಿಲ್ಲ ವೃಥಕಾರದಿಲ್ಲ ಯಶಸ್ವಿಯನ್ನು ನಾಧಿಸಿದ್ದ ಲುಧ್ಯಾ ಜೀವಿತದ ಬದಲಾವಣೆಯ ಕುಲತು ನೋಡಿದೆವು. “ಆಕೆಯನ್ನು ನಾನು ವೃಥಕಾರಿಕ ಜ್ಞಾನವಿದ್ದ ಸ್ತ್ರೀ” ಎಂದು ಕರೆಯುವೆನು. ಯಾಕೆಂದರೆ ಆಕೆಯು ಹೊಲ, ಸೀಲ, ತಿಂಡಿ ಮತ್ತು ಲಾಕರನ್ನು ತನ್ನ ಮನೆಯಿಲ್ಲ ಅತಿಥಿಗಳನ್ನಾಗಿ ಇಟ್ಟಕೊಳ್ಳುವ ವಿಷಯದಿಲ್ಲ “ಇಲ್ಲ” ಎಂಬುದು ಆಕೆಯ ಉತ್ತರವಾಗಿರಲ್ಲ. ಆಕೆ ಸ್ವಾತಂತ್ರ್ಯಾಗಿದ್ದಳೂ, ಬಲವಾದ - ಜಿತ್ತವನ್ನು ಹೊಂದಿದ್ದಳು. ಆಕೆಯ ನರತುಗಳು, (ನಿಂತು ದೂರ ಪಣ, ಆಕೆಯ ಅರ್ಥಕ ಭರ್ತೆ, ದೊಡ್ಡ ಮನ,

ಅಳುಗಳು) ಅವಳು ಫಿಲಿಪ್ಪಿ ನಮಾಜದ, ಉತ್ತಮ ಮನೆತನದವರು ಎಂಬ ಸೂಚನೆಯನ್ನು ನೀಡುತ್ತದೆ. ಹೊಲನು, ನಮಾಜದ ಈ ಉತ್ತಮ ಸ್ಥಳದಿಂದ, ಫಿಲಿಪ್ಪಿಯ ತಜಭಾಗದವರೆಗೂ ನಂಹಕೆಂಪಾಡಿದನು.

## ದೇವ್ ಹಿಡಿದವಾಗಿ ಶಾಡಿಸುತ್ತಿದ್ದ ಒಬ್ಬ ಗುಲಾಮಬು (16:16-22)

16:12ರಲ್ಲ, ಲಾಕನು “... ಈ ಹಣ್ಣಾದಲ್ಲಿ ನಾವು ಕೆಲವು ದಿವಸ ಇದ್ದೇವು” ಎಂದು ತಿಜಸಿರುವನು. ಆ ನಮಯದಲ್ಲ ಅವರು ಅನೇಕರನ್ನು ಹಲವರು ಮಾಡಿದ್ದರು (ವರ್ಜನ 40) ಮತ್ತು ಒಂದು ಸಭೆಯನ್ನು ಸ್ಥಾಪಿಸಿದ್ದರು (ಫಿಲಿಪ್ಪಿ 1:1). ಅದರ ಲಾಕನು 16:16-22ರಲ್ಲ ಹೇಗೂ ಫಿಲಿಪ್ಪಯಲ್ಲ ಹೊಲನು ಎದುಲಿಸಿದ ಒಂದು ಘಟಾನಾವಾರಣೆಯನ್ನು ತಣ್ಣನೆ ತಿಜಸಿರುವನು. ವರ್ಜನ 16ರಲ್ಲ ಈ ರೀತಿ ಹೇಳುತ್ತದೆ, “ಬಜಿಕ ಶ್ರಾಧೆನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಾತಿಯಾದ್ ಒಬ್ಬ ದಾಸಿಯ ನಮ್ಮೆದುಲಿಗೆ ಬಂದಳು. ಅವಳು ಕಟ್ಟಿ ಹೇಳುವದಲಿಂದ ಅವಶ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು.”

“ಸದಿತೀರದ ಆ ಸ್ಥಳವನ್ನು ಶ್ರಾಧೆನಾ ಸ್ಥಳ” ಎಂದು ಕರೆದಿರಬಹುದು (16:13), ಈ ಸ್ಥಳದಲ್ಲ ಅವರು ಲಾಂತಿಸಿದ್ದ ಮತ್ತು ಇತರ ಸ್ತ್ರೀಯರನ್ನು ನಂಧಿಸಿದ್ದರು. ಒಂದು ಚೇಳಿ, ಯೋಂಗ್ರಾರಾದ ಇತರರನ್ನು ನಂಧಿಸಲು ಅಲ್ಲಗೆ ಹೋಗುತ್ತಿರಬಹುದು. ಅವರು ಅಲ್ಲಗೆ ಹೋಗುವಾಗ “ಈ ಗಾರುಡಾತಿಯಾದ ದಾಸಿಯನ್ನು ನಂಧಿಸಿದ್ದರು.” ಮತ್ತು ನಮಾಜದ ಉತ್ತಮ ಮನೆತನದವಳಾದ ಲಾಂತಿ ಜಲತ್ರಯಿಂದ, ನಮಾಜದ ತಳ ಭಾಗದಲ್ಲಿದ್ದ ಒಬ್ಬ ದಾಸಿಯ ಜಲತ್ರಯನ್ನು ಇಲ್ಲ ತಿಜನಲಾಗುತ್ತದೆ. ಗುಲಾಮನು ಒಂದು ವೃತ್ತಿಯಾಗಿರದೆ, ಅವನು ಒಂದು ಸ್ವಷ್ಟವಾಗಿದ್ದನು - ಒಂದು ಮನೆಯಂತೆ, ಹೀಲೋಽಹ ಕರಣಗಳಂತೆ, ಹಾಗೂ ಕೆಲಸದ ನಾಧನಗಳಂತೆ ಅವರನ್ನು ಹಲಗಣಿಸಲಾಗುತ್ತು, ನಿಮ್ಮ ಹೀಲೋಹಕರಣಗಳು, ನಿಮ್ಮ ಸಲಕರಣಗಿಗಳನ್ನು.

ಈ ಬಿಳಿಷ್ಟವಾದ ದಾಸಿಯ “ಕಟ್ಟಿ ಹೇಳುವ ಆತ್ಮವನ್ನು ಹೊಂದಿದ್ದಳು” ಅವಳು “ಹೆಬ್ಬಾವಿನ್<sup>3</sup> ಆತ್ಮವನ್ನು ಹೊಂದಿದ್ದಳು” ಎಂದು ರೀಕ್<sup>4</sup> ಬರವಣಿಗೆಯು ತಿಜನುತ್ತದೆ. ಅಪ್ಪೋಲೋ ಎಂಬ ದೇವತೆಯು ಹೆಬ್ಬಾವನ್ನು ತೊಂದು ಹಾಕಿದ್ದಿಲಿಂದ, ಅದರ ಆತ್ಮವು ಡೆಳ್ಳು ಎಂಬ ಹೆಂಗಸನ್ನು ಅವಶಿಸಿತ್ತು ಎಂಬ ದಿವ್ಯವಾಣಿಯಾಯಿತು ಎಂದು ರೀಕ್ ಪುರಾಣದಲ್ಲಿ ಬರೆದಿರುತ್ತದೆ. ಈ ಡೆಳ್ಳುಯ ಆತ್ಮವನ್ನು ಈ ದಾಸಿಯ ಹೊಂದಿದ್ದಳು ಎಂಬ ನಂಜಕೆಯು ಜನರಲ್ಲತ್ತು ಆದ್ದಿಲಿಂದ “ಈ ದಾಸಿಯ ಹೆಬ್ಬಾವಿನ ಆತ್ಮವನ್ನು ಹೊಂದಿದ್ದಳು” ಎಂದು ಜನರು ತಿಜಿದ್ದಿರು. <sup>5</sup> ಲಾಕನು ಈ ವ್ಯಾಖ್ಯಾನವನ್ನು ಬಳಸಿರುವದಲಿಂದ ಅವನು ಮೂಡನಂಜಕೆಯನ್ನು ಹೊಂದಿದ್ದನು ಎಂಬ ಅರ್ಥವಲ್ಲ; ಅವನು ಇಲ್ಲ ಅರ್ಥವಡಿನುವ ಭಾಷೆಯನ್ನು ಬಳಸಿರುವನು. ಅಪ್ಪೋನ್ತೆಲುರ ಶೃಂಗಾರ ರೂಪ: 5:16 ಮತ್ತು 8:7ರಳಿ<sup>6</sup> ಆ ಬಡ ಭಾಲಕಿಯು ದುರಾತ್ಮವನ್ನು ಹೊಂದಿದ್ದಳು ಎಂದು ಬರೆದದೆ. ಅವಳು ದೇವ್<sup>7</sup> ಹಿಡಿದವಾಗಿದ್ದಳು. ಒಂದು ಗ್ರಹಿಕೆಯಂತೆ, ಮಾನವರು ತಿಜಯಲಾರದ ಕೆಲವು ಬಿಷಯಗಳನ್ನು ದೇವಿಗಳು ಅಲಿರುತ್ತವೆ. ಈ ಅನ್ವಯಾಬಿಕವಾದ ತಳವಜಕೆಯು ಜನರಲ್ಲಿ ಹಲಿಜಾಮವನ್ನು ಜಿಲಿತ್ತು ಆದ್ದಿಲಿಂದ ಈ ಗಾರುಡಾತಿಯಾದ “ದಾಸಿಯ ತನ್ತು ಯಜಮಾನಸಿಗೆ ಬಹು ಆದಾಯವನ್ನು ತರುತ್ತಿದ್ದಳು.”

ತ್ಯಂತ್ ಬೆಳವಣಿಗೆಯು ಈ ಬಿಧವಾದ ಅನೇಕ ಅಪನಂಜಕೆಗಳನ್ನು ತಿಜಸಿಹಾಕಿದ್ದರೂ,<sup>8</sup> ಈ ಮೂಡನಂಜಕೆಗಳ ಪುನರಾವರ್ತನೆಯನ್ನು ಈ ದಿವಸಗಳಲ್ಲಿ ನಾವು ಕಾಬಲಿತ್ತಿದ್ದೇವೆ. ಭವಿಷ್ಯ ನುಡಿಯವರು, ಹಸ್ತ ರೇಖೆ ನೋಡುವರು. ಗಾಜಿನ ಮಣಿಗಳನ್ನು ನೋಡುವರು. ಜಾತಕವನ್ನು ಕನಸನ್ನು ಹೇಳುವರನ್ನು, ಕಟ್ಟಿಯನ್ನು, ಮನಃಶಾಸ್ತ ಹೇಳುವನು ಎಂದು ಹೇಳುವರನ್ನು, ಮಾರ್ಗದರ್ಶಕರು<sup>9</sup> ಎಂಬುವರೆಲ್ಲರೂ, ಮುಗ್ದರನ್ನು ಮತ್ತು ನಂದೇಕ

ಹಡುವವರನ್ನು ವಂಚಿಸುವರು. ಇಂಥವರನ್ನು ಕೈನ್ತರು ಸಿರಾಕಲಸಿ, ಇತರರು ನಕ ಇಂಥವರನ್ನು ಸಿರಾಕಲನುವಂತೆ ಮಾಡಬೇಕು.

ದೆವ್ವ ಹಿಡಿದ ಈ ದಾಸಿಯನ್ನು ದೇವ ಸೇವಕರು ಸಂಧಿಸಿದಾಗ, ಆಕೆಯ ಬಗ್ಗೆ ಇವರು ಹೆಚ್ಚು ಗಮನ ನಿಡಲಿಲ್ಲ. ಅದರೆ ಆ ಮುದುಗಿ ಅವರ ಸಿಗ್ರಮನಕ್ಕೆ ಸ್ನಾಂಕಿಸಲಿಲ್ಲ. ಆಕೆ, ಅವರನ್ನು ಹಿಂಬಾಳನುತ್ತಾ ಈ ಮನುಷ್ಯರು ಹರಾತ್ಮರನಾದ ದೇವರ ದಾಸರು; ಸಿಮಗೆ ರಕ್ಷಣೆಯ ಮಾರ್ಗವನ್ನು ನಾರುತ್ತಾರೆ ಎಂದು ಹೊಗುತ್ತಿದ್ದಳು” (ಪಜನ 17). “ಹರಾತ್ಮರನಾದ ದೇವರ ಮನಗೇ” ಎಂದು ಹೇಳಿದ ಗರಣೆನರ ಸೀಮೆಯ ದೆವ್ವ ಹಿಡಿದ ಮನುಷ್ಯನ ಮಾತುಗಳು ಇದರಲ್ಲ ಅಡಕವಾಗಿದೆ (ಮಾರ್ಕ 5:7). ದೆವ್ವ ಹಿಡಿದ ಈ ಗಾರುಡಗಾತಿಯಾದ ದಾಸಿಗೆ ಈ ದೇವರ ದಾಸರು ಯಾರು, ಅವರು ಫೀಅಪ್ಪಿಗೆ ಬಂದಿರುವ ಉದ್ದೇಶವೇನು ಎಂದು ತಿಳಿದಿತ್ತು<sup>10</sup> ಯಾಕೋಬನು ಬರೆದಂತೆ “ದೆವ್ವಗಳ ಕೂಡ ಹಾಗೆಯೇ ನಂಜ ಹೆದಲ ನಡುಗುತ್ತವೆ” (ಯಾಕೋಬ 2:19).

ತುತ್ತಿ ದಿನವು, ಹೊಲ ಮತ್ತು ಅತನ ನಂಗಡಿಗರು ಹೊಳೆಗುತ್ತಿದ್ದ ತುದೇಶಕ್ಕೆ ಈ ಗಾರುಡಗಾತಿಯಾದ ದಾಸಿಯು ಹಿಂಬಾಳನುತ್ತಿದ್ದಳು. ಮತ್ತು ಇವರುಗಳು “ಹರಾತ್ಮರನ ದಾಸರು” ಎಂದು ನಾರುತ್ತಿದ್ದಳು. ಲಾಕನು ಬರೆದು, “ಆಕೆಯು, ಈ ವಿಧವಾಗಿ ಅನೇಕ ದಿವಸಗಳ ಕಾಲ ಮಾಡಿದಳು” ಎಂದಿರುವನು (16:18ಎ). ಅಂತಿಮವಾಗಿ, ಹೊಲನು ಆ ಕಿರುಕಳವನ್ನು ತಾಳಾರದೇ<sup>11</sup> “ಹಿಂತಿರುಗಿ ಆ ದೆವ್ವಕ್ಕೆ - ಅವಳನ್ನು ಜಟ್ಟು ಹೊಳೆಗು ಎಂದು ಯೀಳು ಶ್ರೀನ್ತರ ಹೆಸಲಿನಲ್ಲಿ ನಿನ್ನೇ ಅಪ್ಪಣಿ ಕೊಡುತ್ತೇನೆ ಎಂದು ಹೇಳಿದನು! ಅದೇ ಗಳಗೆಯಲ್ಲಿಯೇ ಅದು ಜಟ್ಟು ಹೊಳೆಯಾತ್” (18ಇ).

ಈ ವಾಕ್ಯಭಾಗದಲ್ಲಿ ಏರಡು ತುಕ್ಕಿಗಳು ಉದ್ದೇಖಿಸುತ್ತವೆ: (1) ಅವಳು ನರ್ತವನ್ನು ಮಾತನಾಡುವಾಗ, ಹೊಲನು ಏಕೆ ಬೇಳೆನರಗೇಂಡನು? ದೇವರ ಸೇವಕರುಗಳು, ದೆವ್ವಿಂದಿಗೆ ಸಂಬಂಧವನ್ನು ಹೊಂದಿರುವರು ಎಂಬ ತಣ್ಣಾದ ಅಭಿಪೂರ್ಯವನ್ನು ಇನರು ಹೊಂದಬಾರದೆಂಬ ಉದ್ದೇಶವು ಹೊಲನದಾಗಿತ್ತು<sup>12</sup> ಅಂತಹ ಒಂದು ನಾಕ್ಕಿ, ಅವಳನ್ನು ಮೇಲ್ಮೈಗಳೂ, ದೇವ ಸೇವಕರನ್ನು ಕೆಳದಜೀಗೂ ಇಂತಹ ನಾಧ್ಯತೆಯಿತ್ತು. (2) ಅದು ಯೋಣ್ಯಾದ ಸಂಗತಿಯಾಗಿದ್ದೆ, ಹೊಲನು ಆ ದೆವ್ವವನ್ನು ಜಡಿಸಲು ತಡುಪಾಡಿದ್ದಾರೂ ಏಕೆ? ಬಹುಶಃ ಅದಲಿಂದಾಗಬಹುದಾದ ಹಲಣಾಮವನ್ನು ಹೊಲನು ಅಲಿಟರಲೂ ಬಹುದು (ಪಜನ 19). ಆ ದಾಸಿಯು ಬೆಳೆಬಾಳುವ ಆಸ್ತಿಯಾಗಿದ್ದಳು. ಅವಳಿಂದ ದೆವ್ವವನ್ನು ಜಡಿಸುವುದಾದರೆ, ಆಕೆಯ ಯಜಮಾನರಿಗೆ ದೊಡ್ಡ ನಷ್ಟ ಉಂಟಾಗುತ್ತಿತ್ತು<sup>13</sup>

ಹೊಲನ ಯೋಜನೆ ಏನೇ ಆಗಿದ್ದರೂ, ಅವನು ಆ ದಾಸಿಯ ಚೇಳೆ ಕರುಣೆಯನ್ನು ಹೊಂದಿದ್ದನು. ಯೀಸುವಿನ ಹೆಸಲಿನಲ್ಲ ಅದು ಹೊರಟು ಹೊಳೆಗುವಂತೆ ಅಪ್ಪಣಿ ನಿಂಡಿದ್ದನು. “ಅದು, ಆಗಿಂದಿಯಲ್ಲಿಯೇ ಜಟ್ಟು ಹೊಳೆಯಾತ್.” ಆ ಗಾರುಡಗಾತಿಯಾದ ದಾಸಿಗೆ ಆದ ಅನುಭವವನ್ನು ಉಹಿಸಬಹುದೇ? ಅವಳು ಅನೇಕ ವಷಟ್ಕಾಗಿಂದ ಕತ್ತಲ ತಭಾವಕ್ಕೆ ತುತ್ತಾಗಿದ್ದಳು; ಅಗ್ ಅವಳಿಗೆ ಜಡಿಗಾಡೆಯಾಗಿತ್ತು! ಆಕೆಯು ಸ್ವಂತಭುದ್ಧಿಯನ್ನು ಹೊಂದಿದಳು (ಮಾರ್ಕ 5:15)! ನಂತರ ಅವಳ ಜಿಬಿತದಲ್ಲ ಏನಾಯಾತು ಎಂಬುದನ್ನು ಅಲಿಯಲು ನಾನು ಅಹೇಳಿಸುತ್ತೇನೆ! ಅವಳು ಈ ಹಿಂದೆ ನರ್ತವನ್ನು ಮಾತನಾಡಿದಂತೆ, ಈಗ ಕೈನ್ತುಭಾದ ನಂತರವೂ ಮಾತನಾಡಿರಬಹುದು ಎಂದು ನಾನು ನೆನನುತ್ತೇನೆ. ಹಾಗೂ ಲಾಕನು ತಕ್ಷಣವೇ ತನ್ನ ದೃಷ್ಟಿಯನ್ನು ಆಕೆಯಂದ, ಆಕೆಯ ಯಜಮಾನರ ಮೇಲೆ ಕೇಳಿಕ್ಕಿಲನುತ್ತಿರುವನು (ಪಜನ 19). ಹೇಗೂ, ಆಕೆಯಲ್ಲಾದ ಬದಲಾವಣೆಯನ್ನು ನಾವು ಅಲಿಟಿರುವೆಪು.

ಪಜನ 19ರಲ್ಲ, “ಅವಳ ಯಜಮಾನರು ತಮ್ಮ ಆದಾಯದ ನಿಲ್ದಾಂತ ತಪ್ಪಿತಲ್ಲ, ...” ಎಂದು ಆರಂಭಗೊಳ್ಳುತ್ತದೆ. ಲಾಕನು ಹಡಗಳಲ್ಲಿನ ಆ ವ್ಯಾತ್ಯಾಸವನ್ನು ತಿಳಿಸಿ ಪಜನ 18ರ ಹದ ತ್ವಯೋಗವನ್ನು ಪಜನ 19ರಲ್ಲಿ ಬಂತಿ, “ಲಾಭ ತಪ್ಪಿ ಹೊಳೆಯಾತ್” ಎಂದು

ತಿಜಸಿಯವನು. ದುರಾತ್ಮಪು ಅವಜಂದ ಹೊರಟು ಹೊದೆಂತೆ, ಅವರ ಲಾಭಪೂರ್ವ ತಪ್ಪಿ ಹೋಯಿತು. ಒಬ್ಬ ಮನುಷ್ಯನ ಹಣದ ಜೀಲವನ್ನು ಮುಷ್ಟಪುದಾದರೆ, ಅವನು ಸಿಮಗೆ ವೈಲಿಯಾಗುವನು.

ಅವಕ ಯಜಮಾನರು, “ಹೊಲ ಸೀಲನನ್ನು ಹಿಡಿಯ ಜಾವಡಿಗೆ ಅಧಿಕಾಲಿಗಳ ಬಳಗೆ ಎಷಕೆಲಂಡು ಹೊದೆರು”<sup>15</sup> (ವಜನ 19ಇ). “ಜಾವಡಿಯು” ಹಟ್ಟಣದ ಒಂದು ಜೌಕವಾಗಿತ್ತು, ಅದು ಕಂಬಗಳನ್ನು ಹೊಂದಿದ್ದ ಕಲ್ಲನ ಕಟ್ಟಡವಾಗಿತ್ತು, ಅಲ್ಲ ಶಿಲೆಯ ಕಟ್ಟಡಗಳು ಅಂಗಡಿಗಳು, ಮತ್ತು ದೇವಾಲಯಗಳು ಇದ್ದವು.<sup>16</sup> ಗ್ರಿಂಕರು ಆ ಸ್ಥಳವನ್ನು “ದಿ ಅಗೋಂರ”<sup>17</sup> ಎಂದು ಕರೆಯುತ್ತಿದ್ದರು. ರೋಮಾಯರು ಅದನ್ನು “ದಿ ಫೋರ್ಮ್ಸ್” ಎನ್ನುತ್ತಿದ್ದರು. ಒಂದು ಭಾಗದಲ್ಲಿ ಶಿಲೆಯಂದ ಸಿಬಿರ್ ತೆಗೋಂಡ, ಹಾಗೂ ಮಾತನಾಡಲು ಅನುಕೂಲವಾಗುವಂತೆ ವೇದಕೆಯು ಇತ್ತು. ಈ ನಮಯದಲ್ಲಿ ಅದು ನಾಯಾಯಾಲಯ ಪಾಗಿ ಮಾಹಾಡಾಯಿತು.<sup>18</sup>

“ಅವರನ್ನು ಅಧಿಕತಿಗಳ ಮುಂದೆ ತಂದರು”<sup>19</sup> (ವಜನ 20ಎ) ದಾಸಿಯ - ಯಜಮಾನರು ಸಿಜವಾದ ಕಾರಣವನ್ನು ಮುಂದಿಡಲ್ಲ ಅಥವಾ ಅವರಿಗುಂಬಾದ ನಷ್ಟದ ಕುಲತು ಹೇಳಲಿಲ್ಲ; ಅದರೆ ಈ ಮನುಷ್ಯರು ನಮ್ಮ ಹಟ್ಟಣವನ್ನು ಬಹಕ್ಕವಾಗಿ ಗೆಂಜಿ ಮಾಡುತ್ತಾರೆ ಎಂದು ಹೇಳಿದರು: “ಇವರು ಯಿಹೊದ್ಯರಾಗಿದ್ದ ರೋಮಾಯರಾದ ನಾವು ಅವಲಂಜಸಿ ನಡಿಸಿಕೊಡಡಂಥ ಅಜಾರಗಳನ್ನು ಪ್ರತಿಷಣಿಸುತ್ತಾರೆ” ಅಂದರು (ವಜನಗಳು 20, 21). “ಹೊಲ ಸೀಲನ ಬಿರೋಧಿಗಳು ಮೂರು ಹಲಿಣಾಮುಕಾಲಿಯಾದ ಬಿಜಾರ್ಗಳನ್ನು ತಿಜಸಿದರು: (1) ಇವರು ಯಿಹೊದ್ಯಲಿಗೆ ಸಂಬಂಧಪಟ್ಟವರು,<sup>20</sup> (2) ಇವರು ಹಟ್ಟಣವನ್ನು ಅಲೆನ್ನುಲಕಲ್ಲಿಲ್ಲ ಮಾಡುತ್ತಿರುವರು,<sup>21</sup> (3) ಇವರು ರಾಷ್ಟ್ರ ಬಿರೋಧಿಗಳು<sup>22</sup> (ಅವರು ರೋಮಾಯೀತರ ಜಟಪರಿಕೆಗಳನ್ನು ನಮುಂದಿಸುವರು).”<sup>23</sup>

ಜಾವಡಿಯಲ್ಲಿನ ತಿಂಪುರ್ ಅನೇಕ ಜನರನ್ನು ಆರ್ಕಿಟಿನ್‌ತಿತ್ತು<sup>24</sup> ಗುಂಪುಗಾಲಕೆಯನ್ನು ಅಧಿಕ ಮಾಡುವ ನಿಟ್ಟನಲ್ಲ, ಬಿರೋಧ ವೃತ್ತಪಡಿಸಲಾಗುತ್ತಿತ್ತು. “ಆಗ ದೊಂಜ ಜನರು ಕೂಡಿ ಅವಲಿಗೆ ಬಿರೋಧವಾಗಿ ಬಂಧಿ ಎದ್ದರು” [ಹೊಲ ಸೀಲಲಿಗೆ] (ವಜನ 22ಎ). ಆ ದೊಂಜಯನ್ನು ಸಿರ್ಹ ಮಾಡುವ ಕಾರಣದಿಂದ [ಹೊಲ ಸೀಲಲಿಗೆ] ಇವರ ವಸ್ತುಗಳನ್ನು ಹಳಿದು ತೆಗೆದು ಕೊಲುಗಳಂದ ಹೊಡಿಯಬೇಕೆಂದು ಅಧಿಕಾಲಿಗಳು ಅಪ್ಪಣಿ ನೀಡಿದರು (ವಜನ 22ಇ).

ವಜನ 35 ಮತ್ತು 38ರಂತೆ,<sup>25</sup> “ಅರಕ್ಕುಕ ಸಿಬ್ಬಂದಿಗಳು” ಅವರನ್ನು ಹೊಡಿದರು, ಗ್ರಿಂಕ ಭಾಷಯಲ್ಲ, “ಅರಕ್ಕುಕ ಸಿಬ್ಬಂದಿಗಳು” ಎಂಬ ಹಡಕ್ಕೆ “ಕೊಲು ಹಿಡಿದವರು”<sup>26</sup> ಎಂಬ ಅಧ್ಯಂಚನ್ನು ನಿಡಲಾಗಿದೆ. ಇವರುಗಳು ಕೊಲುನ್ನು ಹಿಡಿದವರಾಗಿ ಅಧಿಕಾಲಿಗಳನ್ನು ಹಿಂಬಾಣಸುತ್ತಿದ್ದರು, ಮತ್ತು ಆ ಕೊಲುಗಳಿಗೆ ಕೆಂಪುದಾರವನ್ನು ಕಟ್ಟಿತ್ತಿದ್ದರು. ಆ ಕೊಲುಗಳ ಹೆಬ್ಬೆರಜನ ಗಾತ್ರದಲ್ಲಿರುತ್ತಿತ್ತು, ಆ ಕೊಲುನ ನಡುವೆ ರೋಮಾಯರ ಕೊಡಪಯ ಜಿಸ್ತೆಯೆಯ<sup>27</sup> ಇರುತ್ತಿತ್ತು. ಆ ಕೊಲುನ ರಾಶಿಯ ರೋಮಾಯರ ಅಧಿಕಾರದ ನೂಜನೆಯನ್ನು ನಿಂಡುತ್ತಿತ್ತು, ಮತ್ತು ರೋಮಾಯರ ನಾಯಾಯ ಗುರುತು ಆದಾಗಿರುತ್ತಿತ್ತು. ಅನೇಕ ವರ್ಣಗಳ ಕಾಲ ಅಮೇಲಕದ ಹಣದ<sup>28</sup> ಹೇಳಿ ಈ ಮುಖ ಮುದ್ರೆಯು ಇತ್ತು.

ರೋಮಾಯರು ಹೊಡಿಯವಾಗ, ಮೈ ಮೇಂಣನ ವಸ್ತುಗಳನ್ನು ಕಳಜುತ್ತಿದ್ದರು. ದೇಹದ ಬೆಸ್ವಿನ ಭಾಗಪು ಬಹಿರಂಗವಾಗಿ ಕಾಣಿಸುತ್ತಿತ್ತು; ಅಪರಾಧಿಯನ್ನು ಯಾವಾಗಲೂ ಬೆತ್ತಲೆಯಾಗಿ ಇಡುತ್ತಿದ್ದರು. ಮತ್ತು ತಲೆಯಂದ ಹಾದದವರೆಗೂ ಕೊಲುಗಳನ್ನು ಜೊಡಿಸಿ ಇಡುತ್ತಿದ್ದ ಯಿಹೊದ್ಯರು 39 ನಾಲ ಮಾತ್ರ ಹೊಡಿಯುತ್ತಿದ್ದರು (2 ಕೊಲಂಥ 11:24); ಎಷ್ಟು ಏಂಗಿನಗಳನ್ನು ನಿಡಬೇಕೆಂದು ಆ ಅಧಿಕಾಲಿಯ ನಿಧಂತಸುತ್ತಿದ್ದನು. “ಅವಲಿಗೆ ಬಹಕ ಹೆಣ್ಣುಗಳನ್ನು ನೀಡಿದರು” ಎಂದು ಲೂಕನು ನರಾಗವಾಗಿ ತಿಜಸಿಯವನು [ಹೊಲಸೀಲಲಿಗೆ] (ವಜನ 23).

ರೇಣುಮಾಯರ ಪ್ರಜೀಯನ್ನು ಹೊಡೆಯುವದು ನಿಯಮ ಬಾಹಿರವಾಗಿತ್ತು. ಸಿಸೆರೋ ಹೇಳಿರುವಂತೆ, “ರೇಣು ಪ್ರಜೀಯನ್ನು ಬಂಧಿಸುವುದು ಅಪರಾಧ, ಅವಸಿಗೆ ಹಿಂಸೆಯನ್ನು ನೀಡುವುದಾದರೆ, ಮರಣದಂಡನೆಯೇ.”<sup>29</sup> ಈ ಕಾರಣಿದ್ದರೂ, ಹೌಲ ಸೀಲರು ತಾವು ರೇಣುಮಾಯರ ಪ್ರಜೀಗಳಿಂದ ಆ ಅಧಿಕಾರಿಗೆ ವಿಕೆ ತಿಳಿನಲ್ಲಿ? (16:37) ಅದರ ಮೂಲಕ ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದಿತ್ತಲ್ಲವೇ? ಬಹುಶಃ ಅವರು ಪ್ರಯತ್ನಿಸಿರಬಹುದು, ಅಥವಾ ಆ ಗೊಂದಲದಲ್ಲ ಅಧಿಕಾರಿಗಳು ಅವರ ಅಹವಾಲನ್ನು ಕೇಳಲು ನಾಧ್ಯವಾಗಿದೆ ಇರಬಹುದು.<sup>30</sup>

ಈ ಏಂಟಿಗಳಲ್ಲಿ ವಿಳೆಂಟಾದ ಗುರುತುಗಳಿಂದ, ಇದು ಅನ್ಯಾಯದ ಕ್ಷೇತ್ರದಲ್ಲಿನೇ ಉಂಬಾದ ವೊದಲ ಹಿಂಸೆಯಾಗಿತ್ತು.

## ಭಕ್ತಿ ಶಿಥಿಯಲ್ಲದ ರೋಮನ ಸೆರೆಪುನ ಅಧಿಕಾರಿ (16:23-40)

### ಸೆರೆಪುನ (ವಚನಗಳ 23, 24)

ಅವರಿಗೆ ಬಹಳ ಹೆಚ್ಚಿಗಳನ್ನು ಹೊಡೆಸಿದ ಮೇಲೆ “ನೆರೆಮನೆಯೆಂಬೆಗೆ ಹಾಕಿಸಿ ಇವರನ್ನು ಭಾಗ್ಯವಾಗಿ ಕಾಯಬೇಕಿಂದು ನೆರೆಯ ಯಜಮಾನಸಿಗೆ ಎಂದಿತವಾಗಿ ಹೇಳಿದರು” (ವಚನ 23). ಅಧ್ಯಾತ್ಮದ ವಚನ 16ರಲ್ಲ ಕರ್ತವ್ಯಿನಿಂದ ಹಲವರ್ತನಿಗೊಂಡ ನೇನೆಯ ಅಧಿಕಾರಿಗಳನ್ನು ಈ ಕೆಲಸಕ್ಕೆ ನೇಮಿಸುವದು ರೇಣುಮಾಯರ ಪದ್ಧತಿಯಾಗಿತ್ತು, ಬಹುಶಃ ಈ ನೆರೆಯ ಯಜಮಾನನು ನಹ ನಿವೃತ್ತನಾದ ಸ್ವೇಷದವನಾಗಿರಬಹುದು ಎಂಬ ಶಂಕೆ ಇದೆ. ಅವನು ನಹ ಫಿಳಿಪ್ಪಿಯಿಲ್ಲನ ಮಧ್ಯಮವರ್ಗದ ವ್ಯಕ್ತಿಯಾಗಿರಬಹುದು, “ನಾನು ಅವನನ್ನು ಭಕ್ತಿ ಶಿಥಿಯಲ್ಲದ ರೇಣುಮಾಯರ ನೆರೆಯ ಯಜಮಾನನು ಎಂದು ಕರೆಯುತ್ತೇನೆ.” ಅವನಲ್ಲ ಯಾವುದೇ ಆತ್ಮೀಯ ಅಸ್ತೀಯ ಇತ್ತು ಎಂಬ ಕುರುಕುಗಳರುವದಿಲ್ಲ. ಭಾಕಂಪವಾ ಗುವಪರೆಗೆ, ಅವನ ಕಣ್ಣಗಳು ತೆರೆದಿರಿಲ್ಲ.

[ಹೌಲ ಸೀಲರನ್ನು] “ಭಾಗ್ಯವಾಗಿ ಕಾಯಲು” ನೆರೆಯ ಯಜಮಾನಸಿಗೆ ಅದೇ ಸೀಡಲಾಯಿತು, ಅವನನ್ನು ಈ ಕರ್ತವ್ಯಕ್ಕೆ ನೇಮುಕ ಮಾಡಿದ್ದಿಲಂದ ಅವನು ತನ್ನ ಕರ್ತವ್ಯದಲ್ಲಿ ಕ್ರಾಂತಿಯಾಗಿದ್ದನು ಎಂಬ ನೂಜನೆಯಿಂಬು. “ಅವನು ಇಂಥಾ ಅಪ್ಪಣಿಯನ್ನು ಹೊಂದಿ ಅವರನ್ನು ನೆರೆಮನೆಯ ಒಳಕೊಣಿಯಲ್ಲ ಹಾಕಿ ಅವರ ಕಾಲುಗಳಿಗೆ ಕೊಳೆವನ್ನು ಹಾಕಿ ಜಗಿಸಿದನು” (ವಚನ 24ಎ). ಆ ಒಳಕೊಣಿಯಲ್ಲ ಗಾಳಿ ಬೀಳಕು ಇರಲಿಲ್ಲ; ಬಹಳ ಅಪಾಯಕಾಲಿಯಾದ ಅಪರಾಧಿಗಳನ್ನು ಅಲ್ಲ ಹಾಕುತ್ತಿದ್ದರು - ಆ ಒಳಕೊಣಿಯಲ್ಲ, ಕತ್ತಲು, ಸೀರೆ, ಕೊಳಕು, ಇಗರ್ಜಿಂದ ತುಂಜದ ಸ್ಥಳವಾಗಿತ್ತು, ನಿಂತು ಅದರ ಬಾಯಿ ಸುಖಯಿಲಾಯಿ. ಇತ್ತರಿಳ್ಳ ತ್ವರ್ತಾಗದೆ ಅವನು “ಅವರ ಕಾಲುಗಳಿಗೆ ಕೊಳೆಗಳನ್ನು ಜಗಿಸಿದನು” (ವಚನ 24ಜ). ಅಪರಾಧಿಗಳ ಅಲ್ಲ ನೆಲದಲ್ಲ ಕುಳಿತುಕೊಳ್ಳತ್ತಿದ್ದರು, ಅವರ ಕಾಲುಗಳನ್ನು ಕೊಳೆದಿಂದ ಜಗಿಯುತ್ತಿದ್ದರು. ಅದು ವಿರಾಮದ ಅನುಷ್ಠಾನಿರದೆ, ಹಿಂಸೆಯ ಕ್ರಮವಾಗಿತ್ತು. ಅವನು ನೇನೆಯಲ್ಲ ಅನೇಕ ತರಬೀತಿಗಳನ್ನು ಹೊಂದಿದ್ದರೂ, ಅನುಕಂಪಸ್ಯ ಮಾತ್ರ ತಿಳಿದಿರಿಲ್ಲ.

ಹೌಲ ಸೀಲರ ಬೇಸರ ತರುವಂಥ ಕತ್ತಲೆಯಲ್ಲ ಕಾಲು ಕಟ್ಟಿದವರಾಗಿಯಾ, ಜೊಗು ಹಿಡಿದವರಾಗಿಯಾ, ಬೆಸ್ವಿನಲ್ಲ ಆಳವಾದ ಗಾಯಗಳ ನಿಖಿತ್ತ ಹಿಂದೆ ಒರಗಿಕೊಳ್ಳಲು ನಾಧ್ಯವಾಗಿದೆ ಇದ್ದರು (ವಚನ 3ಃ). ಹೌಲನ ಆತ್ಮದಲ್ಲ ಬೇಸರವೂ, ಪೇದನೆಯಾ ಉಂಬಾಯಿತು. ನಂತರ ಅವನು ಬರೆದು ನಾನ್ನನ್ನು ಜಡಿಗಳಿಂದ ಹೊಡೆದರು (2 ಕೊಲಂಧ 11:25).<sup>31</sup> ಮತ್ತು ಫಿಳಿಪ್ಪಿಯಲ್ಲ ಹಿಂಸೆಯು, ಅವಮಾನವು ಉಂಬಾಯಿತು (ಇ ಧೆನೆಲೊನಿಕ 2:2) ಎಂದಿರುವನು.

ಗಂಟೆಗಳು ಸಿಧಾನವಾಗಿ ಕರ್ತೀಯುತ್ತಿದ್ದವು. ರಾತ್ರಿಯಾದಾಗೆ ನೇರೆ ಯಜಮಾನನು ಸಿದ್ಧಿಸಿದನು, ಅವನು ನೇರೆಯವರಿಗೆ ಹಿಂಸೆ ಸೀಳಿದ ಸಿಬಿತ್ತಾಗಿ, ತನ್ನ ಸಿಗ್ರೆಯನ್ನು ಕರ್ಕರೆಳಬ್ಬಿಲ್ಲ. <sup>32</sup> ನಂತರ ಹೊಲ ಸೀಲನಿಗೆ ಸಿತ್ಯತ್ವದ ದೇವನೆ ಉಂಟಾದಾಗ, ಮಧ್ಯರಾತ್ರಿಯಾಯಾಯಿತು.

### **ಸ್ತುತಿ (ಪಜನ 25)**

ಬಹುಶಃ ನಾಪುಗಳೇ, ಆ ನೇರೆಮನೆಯ ಒಳಕೆಳಣಿಯಿಲ್ಲರುವದಾಗಿದ್ದರೆ, ನಮ್ಮ ಬೆನ್ನುಗಳಲ್ಲ ವೇದನೆ, ಕಾಲುಗಳು ತಪ್ಪಳಣಿಯವಾಗ, ಮಧ್ಯರಾತ್ರಿಯಿಲ್ಲ ನಾಪು ಏನನ್ನು ಮಾಡುತ್ತಿದ್ದೆಂಬು? ಕಣ್ಣೀರು ಸುಲಭತ್ವ ಡಾರುಗಳನ್ನು ಹೇಳತ್ತಿದ್ದೇವೆ? ಲಾಕನು ಬರೆದು, “ಮಧ್ಯರಾತ್ರಿಯಿಲ್ಲ ಹೊಲನ್ನು ಸೀಲನೂ ಶ್ರಾಂಕನೆ ಮಾಡುವವರಾಗಿ ದೇವರಿಗೆ ಸ್ತುತಿ ಹದಗಳನ್ನು ಹಾಡುತ್ತಿದ್ದರು”<sup>25</sup> (ಪಜನ 2೬) ಎಂದಿರುವನು. ಹೊಲ ಸೀಲರು ತಮ್ಮ ವೇದನೆಯನ್ನು ಮರೆಯಲು ಹಾಡುತ್ತಿದ್ದರು ಎಂದು ತಿಳಿಯಬೇಕಿಲಿ. ಅವರು ಆ ಹರಿಸ್ತಿತಿಯಿಲ್ಲಯೂ ಹಾಡಿದರು.<sup>34</sup> ಉತ್ತಮವಾದ ಹಳಸಿತಿಯಿಲ್ಲರುವಾಗ, ಯಾರಾದರೂ ಹಾಡಬಹುದು: ದುಸ್ತಿತಿಯಿಲ್ಲರುವಾಗ ಸ್ತುತಿಯನ್ನು ಹಾಡುವದಕ್ಕೆ ನಂಜಕೆಯ ಅಗತ್ಯಬಿರುತ್ತದೆ.<sup>35</sup> ನಂತರ, ಹೊಲನು ಎಫೆಸದವರಿಗೆ ಬರೆಯಿವಾಗ, “ಆತ್ಮ ನಂಬಂಧವಾದ ಹದಗಳಿಂದಲೂ, ತರ್ಕಸಿಗೆ ಗಾನಘಾಡಿಲ ಎಂಬ ಸವಾಲನ್ನು ಸಿಂಹಿಸಿರುವನು” (ಎಫೆನ 5:19, 20; ಒತ್ತಿ ಹೇಳಿದ್ದು ನಷ್ಟಯು). ಈ ವಿಧವಾದ ಸದ್ಗುಣವನ್ನು ಹೊಲನು ನೇರೆಮನೆಯಿಲ್ಲ ತೋಳಿದಾಯ.

ನೇರೆಮನೆಯ “ಇತರರು ಲಕ್ಷಗೊಣ ಕೇಳತ್ತಿದ್ದರು” (ಪಜನ 25೪) ಎಂದು ಲಾಕನು ತಿಳಿಸಿರುವನು. ನೇರೆಮನೆಯು ಇತರರು, ಆ ಒಳಕೆಳಣಿಯಿಂದ ಯಾವಾಗಲೂ ರೋಧನ ವನ್ನು ಕೇಳಿದ್ದರೇ ಬಿನಃ ಸ್ತುತಿ ಶಾಂತನಿಗಳನ್ನು ಅಪಸಿರಿಲ್ಲ.

### **ಶತ್ರು (ಪಜನಗಳ 26-30)**

ಆ ಮಧ್ಯರಾತ್ರಿಯ ಶ್ರಾಂಕನೆಯಿಲ್ಲ, “ಭೂಕಂಪವು ಉಂಟಾಯಿತು ನೇರೆಮನೆಯ ಅಸ್ತಿತ್ವಾರಗಳು ಕದಾರದ್ವು” (ಪಜನ 26೬). ಭೂಕಂಪನವಾಗುವ ಪ್ರದೇಶದಲ್ಲಿ ಫಿಲಾಂಪಿಯು ನೆಲೆಗೊಂಡಿತ್ತು.<sup>36</sup> ಆ ಭೂ ಕಂಪದ ಮಾಹನದ ಅಳಕೆಯನ್ನು ನಾನು ಅಲಿಯೆನು, ಅದರೆ ನೇರೆಮನೆಯ ಅಸ್ತಿತ್ವಾರಗಳನ್ನು ಕದಾನುವಂತಹ “ಶತ್ರುಯು” ಆ ಭೂಕಂಪದಲ್ಲಿತ್ತು. “ಅದರ ಸಿಬಿತ್ತ ಕರ್ದಗಳೆಲ್ಲಾ ತೆರೆದವು ಎಲ್ಲಾರ ಬೇಳಿಗಳ ಕರ್ಜಿಜಿದ್ದವು” (ಪಜನ 26೭). ಆ ಭೂಕಂಪವು ನ್ಯಾಭಾವಿಕ ಅಥವಾ ಅನ್ಯಾಭಾವಿಕವು ಇರಬಹುದು,<sup>37</sup> ಅದರೆ ಅದು ರಾತ್ರಿಯ ಹಾಡುಗಳ ಸಿಬಿತ್ತವೇ ಉಂಟಾಯಿತೆಂಬ ನಂಬಿಯವು ಯಾರಿಲ್ಲಯೂ ಇರಬಹುದು.

ಕಂಪನವು ನೇರೆ ಯಜಮಾನನ್ನು ಸಿಗ್ರೆಯಿಂದ ಎಜ್ಜಿಸಿತು. ನಂತರ ಅವನು ನೇರೆಮನೆಯ ಕರ್ದಗಳು ತೆರೆದಿರುವದನ್ನು ಕಂಡು ನೇರೆಯಿಲ್ಲದ್ದವರು ಓಡಿ ಹೊಳೆದರೆಂದು ಭಾವಿಸಿ ಕತ್ತಿಯನ್ನು ಹಿಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಿಂದಿದ್ದನು (ಪಜನ 27). ಹೊಜೆಯನ್ನು ಹೊತ್ತುಪಸೋಜ್ಞನು ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಆಸ್ತಿದ ಮಾಡಿರುವುದಾದರೆ, ಅವನು ರೋಮಾಯದ ನಿಯಮದ ಪ್ರಕಾರ ನೇರೆವಾಸಿಯ ಶಿಕ್ಷೆಯನ್ನೆ ಹೊಂದುವವನಾಗಿದ್ದನು.<sup>38</sup> ನಹಜವಾಗಿ, ಅಲ್ಲ ಕೆಲವು ಅಪರಾಧಿಗಳಿಗೆ ಮರಣ ಶಿಕ್ಷೆಯ ಆದೇಶವಾಗಿತ್ತು. ನೇರೆ ಯಜಮಾನನು ಯೋಜಿಸಿದಂತೆ, ಅವರೆಲ್ಲರೂ ತಪ್ಪಿಸಿಕೊಂಡಿದ್ದರೆ, ಅವರ ಬದಲಾಗಿ ಇವನಿಗೆ ಮರಣ ಶಿಕ್ಷೆ ಉಂಟಾಗುವ ನಂಬಿವಾದಿತ್ತು. “ಆತ್ಮ ಹತ್ಯೆವೇ ಯೋಗ್ಯವಾದದೆಂದ್ದು ತಿಳಿದು,” ಆ ಯಜಮಾನನು ಆತ್ಮ ಹತ್ಯೆಗೆ ಸಿದ್ಧವಾಗುತ್ತಿದ್ದನು.

ಈ ಅಲೋಚನೆಯು, ಅನ್ಯ ಜನರ ತತ್ವವಾಗಿದ್ದರೂ, ನರ್ತ್ಯವೇದಕ್ಕೆ ಅನುಗುಣವಾದ ತತ್ವವಾಗಿರಿಲ್ಲ. “ಆತ್ಮ ಹತ್ಯೆವು ದೇವ ಜನಲಿಗೆ ದೇವರ ಚೃಷ್ಟಿಯಿಲ್ಲ ಯೋಗ್ಯವಾದದ್ದಲ್ಲ,

ಮರಣದ ಬಾಗಿಲನ್ನು ಹೊರತು ಹಡಿಸಿ, ಇತರೆ ಬಾಗಿಲುಗಳು ಮುಜ್ಜೀವ್ಯಾಪ್ಯಾರ್ಥಿಂದ ಜನರು ಅತ್ಯ ಹಕ್ಕೆ ಮಾಡಿಕೊಳ್ಳುವರು ಎಂದು ಮನಃ ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ನಕಲ ಪಲಸ್ಟಿಪಿಯಲ್ಲಿ ದೇವರೂ ತಾನೇ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ತೋಲಿಸುವನು” ಎಂದು ದೇವ ಜನರು ಅಲಿಟ್ಯಾರುವರು. “ನಹಿನುವರದಕ್ಕೆ ಶಕ್ತರಾಗುವಂತೆ” ದೇವರು ಮಾಡುವನು (1 ಕೊಂಳಿಂಥ 10:13).

ನೆರೆಯ ಯಜಮಾನನು ಅತ್ಯ ಹಕ್ಕೆ ಮಾಡಿಕೊಳ್ಳಲು ಕತ್ತಿಯನ್ನು ಹಿಲಿದುಕೊಳ್ಳುವಾಗ, “ಹೊಲನು ಮಹಾ ಶಭದಿಂದ ಈಗಿ ಅವನಿಗೆ, ಸಿನೆನ್ನೂ ಕೆಡು ಮಾಡಿಕೊಳ್ಳಬೇಡ, ನಾವೆ ಲ್ಲರೂ ಇಲ್ಲೇ ಇದ್ದೇವ ಅಂದನು” (ಪಜನ 28).<sup>39</sup> ಅವನು ನಂಬಿದವನಾಗಿ ದಿಂಚವನ್ನು ತಲಸಿ, ಹೊಲನ ಮಾತುಗಳು ನಯ್ಯವಾದಪ್ರ<sup>40</sup> ಎಂದು ಆಶ್ಚರ್ಯಪಟ್ಟನ್ನು<sup>41</sup> (ಪಜನ 29ಎ). ದಿ ವೆನ್ನ್ಯಾರ್ ಬೆಕ್ಸ್ ಪ್ರಕಾರ, ಅವನು ಬೇಗನೆ “ಇತರೆ ನೆರೆಯವರನ್ನು ಬಂಧಿಸಿದನು” ಎಂಬುದಾಗಿದೆ. ಅವನು “ನಡುಗುತ್ತಾ” ಹೊಲ ಸೀಲರ ಮುಂದೆ ಜಡ್ಣನು (ಪಜನ 29ಜ). ನೆರೆಮನೆಗಿಂತಲೂ, ನೆರೆ ಯಜಮಾನನ ಅತ್ಯಪ್ರ ಬಹಳವಾಗಿ ನಡುಗುತ್ತಿತ್ತು. ಹೊಲ ಸೀಲರನ್ನು ಅವನ ವಶಕ್ಕೆ ಒಷಿಸಿದಾಗ, ಇತರರನ್ನು ಹತೋಣಿಯಲ್ಲಿಡುವಂತೆ ಇವರ ಬಗ್ಗೆ ಅವನು ಹೆಚ್ಚಿನ ಕಾಳಜಿವಹಿನುವ ಅಗತ್ಯಕೆ ಇರಲಿಲ್ಲ. ಆದರೆ ಈ ದ್ವಿತೀಯವರಕರು, ಬಿಶೇಷವಾದ ಶಕ್ತಿಯ ಹತೋಣಿಯಲ್ಲಿದ್ದರು, ಅವನು ಅದನ್ನು ಮನಗೊಂಡನು.<sup>42</sup>

ಮತ್ತು ಅವನು “ಅವರನ್ನು ಹೊರಕ್ಕೆ ಕರಕೆಂಡು ಬಂದನು” (ಪಜನ 30ಎ). ಅವನು ತನ್ನ ಮನಗೆ ಕರಕೆಂಡು ಬಂದನು (ಪಜನ 32), ಮತ್ತು ಅವನು ಅವರಿಗೆ, “ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು? ಅಂದನು (ಪಜನ 30ಜ). ಅವನ ಹದಗಳಲ್ಲಿ ಅನೇಕ ತ್ವರ್ಣಿಗಳಿಂದ: “ರಕ್ಷಣೆ” ಎಂಬುದರಲ್ಲ ಯಾವ ಅರ್ಥವನ್ನು ಅವನ್ನು ಹೊಂದಿದ್ದನು? “ರಕ್ಷಣೆ” ಎಂಬ ವಾಕ್ಯದ ಹದವನ್ನು ಬಳಸಿದನೆ, ಅಥವಾ ಅದರೆ ಆ ನೇರಕರ ಅಪ್ಯಜಿಯ ಬಲದ ಭಯದ ನಿಖಿತ ಆ ಅನ್ಯ ಮತ್ತಣನು ಕೂಗಿಕೊಂಡನೇ, ಅಥವಾ ಅವನು ಅವರನ್ನು ನಡೆಸಿಕೊಂಡ ಲಿತಿಗಾಗಿ ಅವರಲ್ಲಿ ಬೇಡಿಕೊಂಡನೇ?

ಆ ನೆರೆಯ ಯಜಮಾನನು ರಕ್ಷಣೆಯ ಬಿಜಾರವನ್ನು ಅಲತ್ತಿದ್ದನೇ ಹೊಲ ಸೀಲರು ಅವನ ತ್ವರ್ಣಿಗೆ ಉತ್ತರ ಸೀಲುವರು ಎಂಬ ಭರವಣವನ್ನು ಏಕ ಇಟ್ಟಿದ್ದನು? ಈ ಹಿಂದೆ ಅವರು ಮಾಡಿದ ತನ್ನಂದವನ್ನು ಕೇಳಿದ್ದನೇ? ಅಥವಾ ಅವರನ್ನು ನೆರೆಮನೆಗೆ ತಂದವರು, “ಗಾರುಡಗಾತಿಯಾದ ದಾಸಿಯು, ಅವರು ಹರಾವರನಾದ ದೇವರ ದಾಸರು ಎಂದು, ಮತ್ತು ರಕ್ಷಣೆಯನ್ನು ನಾರುವವರು” (ಪಜನ 17)? ಎಂದು ಹೇಳಿದ ಬಿಷಯವನ್ನು ಅಲತ್ತ ಅವನು ಈ ಬಿಷಯ ಮಾತನಾಡಿರಬಹುದೇ? ಈ ಮನುಷ್ಯರು ಸಹಾಯಿಸಬಹುದೆಂದು ನಾನ್ಯಾಭಾವಿಕ ವಾಗಿ ಅವನು ಅಲತ್ತಿದ್ದನೇ? ಎಂಬ ಈ ಎಲ್ಲಾ ತ್ವರ್ಣಿಗಳಿಗೆ ಸ್ವಾಷ ಉತ್ತರವನ್ನು ನಾವು ಸಿಂಡಲಾ ರೆಪು, ಆದರೆ ಒಂದು ಬಿಜಾರ ಸ್ವಾಷವಾಗಿಯಿತ್ತು: ಅವನು ಮರಣದ ಸಂಖಿಸಿತಿದ್ದನು, ಅದಂಥ ಬಿಷಯವನ್ನು ಅಲೋಚಿಸುತ್ತಾ ತತ್ತ್ವಲೀಯನ್ನು ದೃಷ್ಟಿಸಿತ್ತಿದ್ದನು! ನಂತರ ಅವನು, ನಾನ್ಯಾಭಿಗಳೇ, “ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು ಎಂದು ಹೇಳಿದನು?”

### ಪ್ರಣಂಗ (ಪಜನ 31)

ಅವನ ಮಾತುಗಳ ಏನೇ ಇರಿ, ಅವುಗಳ ಹೊಲ ಸೀಲರಿಗೆ ಬಾಗಿಲನ್ನು ತೆರೆಯಕೊಟ್ಟಪ್ರ. ಅವರು - ಕರ್ತವ್ಯನಾದ ಯೀನುವಿನ ಮೇಲೆ ನಂಬಿಕೆಯಡು ಆಗ ಸಿನೆನು ರಕ್ಷಣೆ ಹೊಂದುವಿ, ಸಿನ್ನು ಮನೆಯವರು ರಕ್ಷಣೆ ಹೊಂದುವರು (ಪಜನ 31) ಎಂದು ಹೇಳಿದರು. ನಭೀಯ ಮುಂದೆ ಹೇತುನು ಸಿಂತು “ಯೀನು ತ್ವಿಸ್ತಾನಲ್ಲ ಮಾತ್ರ ರಕ್ಷಣೆ” ಎಂದು ಪ್ರತಿಬಂಧಿಸಿದ್ದನು, ಬರಬೇಕಾದ ರಕ್ಷಣೆಯ ಇನ್ನಾರ್ಲಿಯಿ ಸಿಕ್ಕಿಪಡಿಲ್ಲ: “ಆ ಹೆನ್ನಲನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೂಡಲ್ಪಟ್ಟಿರುವ ಬೇರೆಯಾವ ಹೆನ್ನಲನಿಂದಲೂ ನಮಗೆ

ರಂಕ್ಕಣಿಯಾಗುವದಿಲ್ಲ ಎಂದು ಹೇಳಿದನು” (4:12). ಸರೆ ಯಜಮಾನಸಿಗೆ ಯೀಂನುಬಿಸಿಂದ ಮಾತ್ರ ರಕ್ಕಣಿ ನಾಧ್ಯಾದಿತ್ತ.

ಪಂಜಾಶತ್ತುಮು ಹಬ್ಬಿದ ದಿನ ಯಿಹಾದ್ಯುಲಿಗೆ ದೊರಕಿದ ಉತ್ತರವನ್ನು ಸರೆಯ ಯಜಮಾನನು ಏಕೆ ಹೊಂದಲಾಲ್ಲ ಎಂಬ ನಂಶಯಿಂದ (2:37): “ಸಿಮ್ಮೆ ಹಾಪಗಳು ಪರಿಹಾರವಾಗುವದಕ್ಕುಗಿ ನಿಮ್ಮುಣಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೀಂನು ಶೈತ್ಯನ್ ಹೇಸಲಿನ ಮೇಲೆ ದೀಕ್ಷಾನ್ನಾನ ಮಾಡಿಸಿಕೊಳ್ಳಲಿ. ಆಗ ನೀವು ಪರಿಶುದ್ಧಿತ್ವವನ್ನು ಹೊಂದುವಿಲ್ಲ” (2:38; ಒತ್ತಿ ಹೇಳಿದ್ದು ನಷ್ಟದು); ಹೊಲನು, “ನಾನೇನು ಮಾಡಬೇಕು?” ಎಂದು ಕೇಳಿದ ಶೈತ್ಯಗೆ (22:10): “ಎದ್ದು ಅತನ್ ಹೇಸರನ್ನು ಹೇಳಿಕೊಳ್ಳಬವನಾಗಿ ದೀಕ್ಷಾನ್ನಾನ ಮಾಡಿಸಿಕೊಂಡು ನಿನ್ನ ಹಾಪಗಳನ್ನು ತೋಡಿದುಕೊಂಡು” (22:16; ಒತ್ತಿ ಹೇಳಿದ್ದು ನಷ್ಟದು). ಎಂದು ಹೇಳಿದ ಉತ್ತರವನ್ನು ಏಕೆ ಸರೆಯ ಯಜಮಾನಸಿಗೆ ನೀಡಲಾಲ್ಲ. ಪಂಜಾಶತ್ತುಮು ದಿನದಂದು ಯಿಹಾದ್ಯುಲಿಗೆ ಮತ್ತು ಹೊಲನಿಗೆ ಕೊಟ್ಟ ಉತ್ತರವನ್ನು ಮತ್ತೊಮ್ಮೆ ನೋಡಿ. ಯೀಂನುಬಿನ ಹೇಸಲಿನಿಂದ ಏನನ್ನಾದರೂ ಮಾಡಲು, ಅಥವಾ ಯೀಂನುಬಿನ ಹೇಸರನ್ನು ಕರೆಯಲು ಒಬ್ಬನು ಯೀಂನುವನ್ನು ಅಲತು ನಂಜಿದವನಾಗಿರಬೇಕು. ಆ ಸರೆಯಜಮಾನನು ಈ ತಿಳುವಳಿಕೆಯನ್ನು ಹೊಂದಿರಿಲ್ಲ; ಆ ನಂಜಿಕೆಯನ್ನು ಅವನು ಹೊಂದಿರ್ದರೆ, ಆ ಕುರುಡನು ಹೇಳಿದಂತೆ “ಅದಕ್ಕೆವನು - ಅತನು ಯಾರು, ನ್ನಾಮಿಾ? ತಿಳಿದರೆ ನಂಬಿತ್ತೇನೆ” ಎಂದು ಹೇಳಿರಬಹುದಿತ್ತ (ಯೋಹಾನ 9:36).

### ಕ್ಷಮಾಪಕೆ (ಘಜನಗಳು 32-34)

ಹೊಲ ಸೀಲರು ಸರೆಯಜಮಾನಸಿಗೆ ಈ ತಿಳುವಳಿಕೆಯು ಇಲ್ಲವೆಂದು ಕೂಡಲೇ ಅಲಿತು, “ಅವಸಿಗೂ, ಅವನ ಮನೆಯವಸಿಗೂ ವಾಕ್ಯವನ್ನು ತಿಳಿಸಿದರು” (ಘಜನ 32). ಅದಕಾರಣ ನಾಲಿದ ವಾತೆಯು ನಂಜಕೆಗೆ ಆಧಾರ, ಆ ವಾತೆಗೆ ಶೈತ್ಯನ ವಾಕ್ಯವೇ ಆಧಾರ (ರೋಮಾತ್ತರ 10:17). “ಕರೆನ ಮಾತುಗಳು” ಅಂದರೆ ಬಹುಶ “ನರ್ತ್ಯದೇವರ ನುಡಿಗಳು” ಎಂಬುದಾಗಿದೆ (ಘಜನ 34). ಅದರಿಣಿ ಯೀಂನುಬಿನ ಹಾಗೂ ಅತನ್ “ವಾಕ್ಯಗಳು” ಅಡಕವಾಗಿದೆ. ಯೀಂನುಬಿನ ತಾಣದ “ಹದಗಳು” ಮತ್ತು ಅತನನ್ನು ಅನುನಂಬಿಸಬೇಕು ಕಾದ “ಮಾತುಗಳು” ಒಳಗೊಂಡಿದ್ದವು, ಈ ಮುಂದಿನ ವಾಕ್ಯಗಳು ಅದನ್ನು ನಾಭಿತು ಹಡಿಸುತ್ತವೆ, ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲ ಅವರನ್ನು ಕರೆಕೊಂಡು ಹೋಗಿ ಅವರ ಗಾಯಗಳನ್ನು ತೋಡಿದು ಕೂಡಲೇ ತಾನೂ ತನ್ನಪರೆಲ್ಲಿರ ಸಹಿತ ದೀಕ್ಷಾನ್ನಾನ ಮಾಡಿಸಿಕೊಂಡರು<sup>43</sup> (ಘಜನ 33). ಅವನ ತಕ್ಷಣದ ಸ್ವಂದನವು,<sup>44</sup> ಅವನ ಯಥಾರ್ಥತೆಗೆ ನಾಳ್ಳಿಯಾಯಿತು; ಅವರ ಗಾಯಗಳನ್ನು ತೋಡಿದ್ದು, ಅವನಿಂದ ಲಾಂಬಾದ ದುಃಖದ ಕುರುಹು ಅಗಿತ್ತು, ಅವನ ದೀಕ್ಷಾನ್ನಾನವು ದೀನತೆಗೆ ನೂಜನೆಯಾಯಿತು.

ಸರೆಯಜಮಾನಸಿಗೂ ಅವನ ಮನೆಯವಸಿಗೂ, ಯಾವ ಸ್ಥಳದಲ್ಲಿ ಮುಖುಗಿಸಿದರು ಎಂಬುದು ತಿಳಿದಿರುವದಿಲ್ಲ. ಒಂದು ವೇಳೆ ಮನೆಯ ಹತ್ತಿರದ ತೋಡವಾಗಿರಬಹುದು ಅಥವಾ ಗಂಜ್ಯೆಣ್ಣು ನಡಿ ತೀರಪು ಅಗಿರಬಹುದು.<sup>45</sup> “ದೀಕ್ಷಾನ್ನಾನವಾದ ನಂತರ, ಅವರನ್ನು ತನ್ನ ಮನಗೆ ಕರೆಕೊಂಡು ಹೋಗಿ ಉಪಮಾಡಿಸಿದನು.”<sup>46</sup> ಅವನು ತನ್ನ ಮನೆಯವರೆಲ್ಲಿರ ನಂತರ ನಂಜ ಉಲ್ಲಾಸಗೊಂಡನು” (ಘಜನ 34). ಒಂದು ರಾತ್ರಿಯಲ್ಲ, ಎರಡು ನಾಲಿ ಅವನು ರಕ್ಷಿಸಲ್ಪಟ್ಟನು, ಚೇರದಲನೆಯದಾಗಿ ದೃಷ್ಟಿಕ ಮರಣದಿಂದಲೂ ಮತ್ತು ಈಗ ಆತ್ಮಿಕ ಮರಣದಿಂದಲೂ ರಕ್ಷಿಸಲ್ಪಟ್ಟನು. ಹೊಲ ಸೀಲರನ್ನು ಒಳಗೊಳಿಸಿಕೊಳ್ಳಲಿ ಕೊಳಿಗಳಿಂದ ಬಂಧಿಸಲ್ಪಟ್ಟಿದ್ದಿಕ್ಕಿಂತಲೂ, ಅವನು ತನ್ನ ಹಾಪದ ದೆಸೆಯಾಂದ ಕ್ರಾರವಾದ ಬಂಧನಕ್ಕೆ ಒಳಗಾಗಿದ್ದನು, ಅದರೆ, ಈಗ ಅವಸಿಗೆ ಇಡುಗಡಿಯಾಗಿತ್ತು!

ವಜನ 34ರಲ್ಲಿಯ “ನಂಜಕೆ” ಎಂಬ ಹಡವನ್ನು ಗಮನಿಸಿಲಿ. ಸರೆಯಜಮಾನನಲ್ಲಿದ್ದ ವಿನ್ಯಾಸವಾದ ಗುಣವನ್ನು ತೋಲಿಸುತ್ತದೆ.<sup>47</sup> “ಕರ್ತನಾದ ಯೀಸುವಿನ ಮೇಲೆ ನಂಜಕೆಯಾದು ಅಗ ನಿನು ರಕ್ಷಣ ಹೊಂಡುವಿ, ನಿನ್ನ ಮನಯವರು ರಕ್ಷಣ ಹೊಂಡುವರು (ವಜನ 31) ಎಂದು ಅವರಿಗೆ ತಿಳಿನಲಾಗಿತ್ತು, ಅವನಿಗೆ ವಾಕೆಯೈಹದೆಶವಾಗಿತ್ತು. ಅವನು ಮಾನಸಾಂತರ ಹಣ್ಣ ದೀಕ್ಷಾನಾಭನ ಮಾಡಿಸಿಕೊಂಡ ನಂತರ, ಅವನು ನಂಜದನು ಎಂದು ಒತ್ತಿ ಹೇಳಲಾಗಿದೆ.

ವಜನ 30ರ ತ್ವರ್ಯಾಯನ್ನು ನಂಭ ಸಂಸ್ಥೆಗಳ ತ್ವರಿತಿಗಳ ತಿಳಿಸಿ, ವಜನ 31ರ ಉತ್ತರದಲ್ಲೇ ಅಂತ್ಯೋಜನುವರು, ಅಲ್ಲಿಗೆ ಆ ತಥೆಯು ಅಂತ್ಯಗೊಂಡಿತು ಎಂಬ ಭಾರ ವಾಗುತ್ತೇದೆ.<sup>48</sup> ಅವರು “ಬೇಗನೆ ನೆರೆಮನೆಯನ್ನು ಜಟ್ಟು ಹೊಂಗುವರು”<sup>49</sup> ಎಂದು J. W. ಮಾರ್ಕ್ ಗಾವೇಯವರು ತಿಳಿಸಿರುವರು. ಸರೆಯಜಮಾನನ ಹಲವರ್ತನೆಯ ಕುಲತು ಹಲ ಶೀಲನುವಾಗ, ಇತರೆ ಸಿದ್ಧಾನ್ಗಳಂತೆ, ಅವನು ನಹ ಹಾಪದಿಂದ ರಕ್ಷಿತವ್ಯಾಪ್ತನು. ಅವನಿಗೆ ನುವಾತಾ ಉಪದೇಶವನ್ನು ಮಾಡಲಾಗಿತ್ತು; ಅವನು ಯೀಸುವನ್ನು ನಂಜದನು, ಅವನು ಮಾನಸಾಂತರ ಹೊಂದಿದವನಾಗಿ, ದೀಕ್ಷಾನಾಭನ ಮಾಡಿಸಿಕೊಂಡನು.

### **ತ್ವರಿತಿಗಳನ್ನು (ವಜನಗಳ 35-40)**

ಈ ತಥೆಯ ಬಂದು ನೋಗನಾದ ಅಂತ್ಯವನ್ನು ಕಾಳುತ್ತದೆ. ಬೇಳಗಾದ ಮೇಲೆ ಅಧಿಪತಿಗಳು ಆ ಮನುಷ್ಯರನ್ನು “ಜಟ್ಟು ಜಡು ಎಂದು ಜವಾನರ ಕೈಯಲ್ಲ ಹೇಳ ತಳಹಿಸಿದರು”<sup>50</sup> (ವಜನ 35). ಈ ಯೆಹುಯುರನ್ನು ರಾತ್ರಿಯಲ್ಲ ನೆರೆಮನೆಗೆ ಹಾಕಿ, ಅವರನ್ನು ಶಿಕ್ಷಣ ಒಳಪಡಿಸಿದ್ದಲಿಂದ ನಾಕಟ್ಟು ಹಾರವನ್ನು ಅವರು ತಪತರು ಎಂದು ಅಧಿಕಾಲಿಗಳು ತಿಳಿದರು. ಸರೆಯ ಯಜಮಾನನು ಅಧಿಪತಿಗಳಿಂದ “ಹೌಲ ಸೀಲರನ್ನು ಜಡುಗಡೆ ಮಾಡು ಎಂದು ಹಡೆದ ವರದಿಯನ್ನು ಹೌಲನಿಗ ತಿಳಿಸಿದನು. ಆದದಲಿಂದ ಈಗ ನಿಷ್ಠು ನಮಾಧಾನದಿಂದ ಹೋರಣ ಹೋಗಿಲ ಎಂದು ಹೇಳಿದನು” (ವಜನ 36). ಅವನು ಹೌಲ ಸೀಲಲಿಗೆ “ಹೋರಿ ಬಸ್ತಿ” ಎಂದು ಕರೆದಿರುವದಲಿಂದ, ಅವರ ಹೋನ ನಹೋದರಸಿಗೆ ಅವಮಾನವಾಗಬಾರದೆಂದು ಮುಂಜಾನೆಯಲ್ಲ ನೆರೆಮನೆಯ ಒಳಕೊಳ್ಳಿಗೆ ಹೋಗಿರ ಬಹುದು. ಬಹುಃ ಅವರ ಕುಲತ ನಮ್ಮೆಯ ಪರಹಾರವಾಯಿತು ಎಂದು ಅವನು ನಂತೋಜೆಗೊಂಡಿರಬಹುದು.

ಹೌಲನು ನೆರೆಮನೆಯಿಂದ ತಕ್ಷಣದೇ ಹೊರಡಲ್ಲ, ಆದರೆ ಅಧಿಪತಿಗಳನ್ನು ವಿದುಲಿಸಿದನು (ತೋಲುಗಳನ್ನು ಹೊಲಿಸುವವರು ಅವನನ್ನು ಹೊಡೆದಿದ್ದರು ಎಂಬ ಮೂಲ ಭಾಷೆಯ ಬರವಣಿಗೆಯನ್ನು ನೆನಪು ಮಾಡಿಲ) ಮತ್ತು ಅವನು ಅವರಿಗೆ “ಅವರು ವಿಜಾರಣೆ ಮಾಡದೆ ರೋಮಾಟರದ್ದು<sup>51</sup> ಹಕ್ಕುದಾರರಾದ ನಮ್ಮನ್ನು ಗುತ್ತಬಾಗಿ ಹೋರಿಗೆ ತಳಹಿಸುತ್ತಾರೆ? ಹಾಗೆ ಎಂದಿಗೂ ಆಗಬಾರದು: ಅವರೇ ಬಂದು ನಮ್ಮನ್ನು ಹೋರಿಗೆ ಕರಕೆಂಡು ಹೋಳದರೆ ಸಲ ಎಂದು ಹೇಳಿದನು” (ವಜನ 37). ರೋಮಾಯದ ಪ್ರಜೆಯನ್ನು ಹೊಡೆಯಲ್ಪುದು ದೊಡ್ಡ ಅಪರಾಧ ಎಂದು ಈ ಹಿಂದೆ ತಿಳಿದಿದ್ದೇವು. ಈ ಘಟನೆಯ ಕುಲತು ರೋಮಾ ನಾಮೂಜ್ಯಕ್ಕೆ ತಿಳಿದು ಬಂದರೆ, ಆ ಅಧಿಪತಿಗಳು ತಮ್ಮ ಕೆಲಸವನ್ನು ತಳಹೊಳ್ಳಬಹುದು, ಮತ್ತು ಅವರ ತಲೆಗಳನ್ನೇ ತಳಹೊಳ್ಳಬಹುದು.

ಸೀಹಾಯಿಗಳ ತಕ್ಷಣದೇ ಈ ವರದಿಯನ್ನು ಅಧಿಪತಿಗಳಿಗೆ ತಲುಹಿಸಿದರು. ರೋಮಾ ಪ್ರಾರದ ಹಕ್ಕುದಾರರು ಎಂಬ ಮಾತನ್ನು ಅವರು ತೇಣ ಭಯಿತಟ್ಟಿರು; ಮತ್ತು ಅವರ ಬಳಗೆ ಹೋಗಿ ಬಿನಯವಾಗಿ ಮಾತಾಡಿದರು (ಅವರು ತಾವೇ ಲುಡ್ಡಾಗಿ ಬಂದಿದ್ದರು) (ವಜನಗಳು 38, 39ಎ). RSVಯಲ್ಲ “ಅವರು ಬಂದು ತಕ್ಷಮಿ ತೋಲಿದರು” NCVಯಲ್ಲ ಅವರು ಹೌಲ ಸೀಲರ ಬಳಗೆ ಬಂದು - “ನಿಷ್ಠು ಉರಿಸ್ತು ಜಟ್ಟು ಹೋಗಬೇಕೆಂದು ಬೇಡಿಕೊಂಡರು” (ವಜನ 39ಎ). ಈ ತ್ವರ್ಯಾಯವಾದ ಅಧಿಪತಿಗಳು ಮೂಳಕಾಲಾಲ, ಬೇವರನ್ನು ನುಲಿಸುತ್ತಾರೆ

ಹೊಲ ಸೀಲಲಿಗೆ ಮಾಡಿದ ಮನಬಿಯನ್ನು ಜಿತ್ತಿಸಿಕೊಳ್ಳಲಿ!<sup>52</sup>

ಈ ಜಿತ್ತಿತವನ್ನು ಜಣ್ಣ ಮಂದುವರಿಯವ ಹೊದಲು, ಅಧಿಪತಿಗಳನ್ನು ಅವಮಾನ ಪಡಿಸುವ ಸಲುವಾಗಿ ಹೊಲನು ತನ್ನ ರೋಮಾಯದ ಹಕ್ಕನ್ನು ಜಲಾಯಿಸಲಿಲ್ಲ (ರೋಮಾತ್ಮರ 12:17, 19). ಅದರೆ ತಾನು ಹಿಂದಕ್ಕೆ ಜಣ್ಣ ಬರಲು ಯೋಜಿಸಿರ ಕೇಂದ್ರ ಯುವಕರಿಗಾಗಿ ಒಂದು ದಾಖಲೆಯನ್ನು ಮಾಡುವ ಉದ್ದೇಶ ಮಾತ್ರವಾಗಿತ್ತು. ಅವರುಗಳ ನಹ ಹೆಚ್ಚಾದ ನಮಸ್ಯಯನ್ನು ಎದುರಿಸುವ ನಾಧ್ಯತೆಯಲ್ಲತ್ತು (ಫಿಿಲಿಪ್ಪಿ 1:28-30). ಅವರ ನಾಯಕನು ಏಕೆ ಹಿಡಿಯಲ್ಪಟ್ಟು, ಹೊಡೆಯಲ್ಪಟ್ಟು, ನೆರೆಮನೆಗೆ ಹಾಕಲ್ಪಟ್ಟನು ಎಂಬ ಬಿಜಾರದಲ್ಲ ಅವರು ಅವಮಾನಪಡದೆ ನಾಷ್ಟಿ ಹೇಳುವ ನಾಧ್ಯತೆಯಲ್ಲತ್ತು - ನಂತರ ಅವರು ಜಟ್ಟಣವನ್ನು ಜಣ್ಣಿಸೋದರು.<sup>53</sup>

ನಾನು ಈ ಕಥೆಯನ್ನು ಅನೇಕ ವರ್ಣನೆಗಳಿಂದ ಓದುತ್ತಿದ್ದರೂ ನಾನು ಗೊಂದಲಕೊಳ್ಳಿಗಾಗಿದ್ದೇನು. ಹೊಲನ ರೋಮಾಯದ ಹಕ್ಕಿನ ಮಾತನ್ನು ಆ ಅಧಿಪತಿಗಳು ಏಕೆ ಹಲಗಣಿಸಿದರು? ನಹಜವಾಗಿ ಅವರು ಆ ಹಕ್ಕಿನ ರುಜುವಾತನ್ನು ಕೇಳಿಲ್ಲ. <sup>54</sup> ರುಜು ವಾತಿನ ಅಗರ್ಕೃತೆ ಇಲ್ಲಿದ್ದರೂ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಏಕೆ ಜನರೆಲ್ಲರು ರೋಮಾ ಯದ ಹಕ್ಕನ್ನು ಬಳಸಲಿಲ್ಲ? ಮುಂದಿನ ನಂಜೋಳಣಯಲ್ಲ ಯೋಗ್ಯವಾದ ಉತ್ತರವನ್ನು ಕಾಣುತ್ತೇವೆ: ರೋಮಾಯದ ಪ್ರಜಯಿಂದ ನುಳ್ಳನ್ನು ಹೇಳುವದು ರೋಮಾ ಪ್ರಜಿಗಳನ್ನು ಸಲಯಾಗಿ ನಡೆಸಿಕೊಳ್ಳುವದಕ್ಕಿಂತಲೂ ದೊಡ್ಡ ಅಪರಾಧವಾಗಿತ್ತುದೆ. “ಮರಣವೇ ಅದಕ್ಕೆ ತಕ್ಕ ಶಾಸ್ತ್ರಿಯಾಗಿರುತ್ತದೆ: ಈ ಶಿಕ್ಷೆಗಳನ್ನು ನೆನಪು ಮಾಡುವಾಗ, ಈ ವಿಷಯದಲ್ಲ ಯಾರೂ ನುಳ್ಳಾಡುತ್ತಿರಲಿಲ್ಲ.”<sup>55</sup>

ಹೇಗೂ, ಹೊಲ ಸೀಲರು ಒಂದು ಹೊನ ನ್ಹಿಳಕ್ಕೆ ಹೊಗಲು ನಜ್ಜಾಗಿದ್ದರು, ಅವರು ಅಧಿಪತಿಗಳ ಮನಬಿಯನ್ನು ಸ್ವೀಕರಿಸಿದರು (ಅಧಿಪತಿಗಳ ನಿಷ್ಟುಹಿರು ಜಣ್ಣರಿಂದ). ಅಗ ಅವರು ಅವನರಪಡದೆ, “ನೆರೆಮನೆಯಿಂದ ಹೊರಣ ಲುಧ್ಯಾ ಮನೆಗೆ ಬಂದರು” (ಅಪ್ಪೇನ್ನಲರ ಕೃತ್ಯೇಗಳ 16:40ಎ). ಅದು ಅವರ ಆತ್ಮೀಕ ಕಾರ್ಯಬಾರದ ಮುಖ್ಯ ಕೇಂದ್ರವಾಗಿತ್ತು. ಈ ಸಂಧಭರದಲ್ಲ ಅಲ್ಲ ಹಲವಾರು ನಹೋದರರು ನೇರ ಬಂದಿದ್ದರು: ಛಾಯಿಃ ಅಲ್ಲ ಅವರು ಛಾಧನೆ ಮಾಡಿರಬಹುದು (ಸೋಂಡಿ 12:12). “ನಂತರ ಅವರು ನಹೋದರರನ್ನು ಧ್ಯೇಯಗೊಳಿಸಿ ಹೊರಣ ಹೊಳದರು” (16:40ಜ).<sup>56</sup> ಆ ಇಬ್ಬರು ನೇವಕರುಗಳ ಹಿಂನೆಗೆ ಒಳಗಾಗಿದ್ದರೂ: ತಮ್ಮ ಬಗ್ಗೆಯೇ ಅವರು ಜಿಂತಿನಲ್ಲ, ಅದರೆ ಕ್ರಿಸ್ತನಿಂಜ ಹಂತಗೂನುಗಳಾಗಿದ್ದ ನಹೋದಲಗಾಗಿ ಜಿಂತಿಸಿದರು. ನಂತರ ಪಂದನೆಯನ್ನು ಹೇಳಿ “ಹೊರಣ ಹೊಳದರು” (ವಜನ 40ಸಿ). ಈ ಲೀತಿಯಾಗಿ ಅಲ್ಲ ಒಂದು ನಭೆಯು ನ್ಹಾಪನೆಗೊಂಡಿತು - ಆ ನಭೆಯು ಹೊಲನ ಧೃಷ್ಟಿಯಲ್ಲ ಅವನಿಗೆ ತ್ರೈವರ್ಣವು ನಬೀಂಪವಾದ ನಭೆಯಾಯಿತು (ಫಿಿಲಿಪ್ಪಿ 1:3-8; 4:1).

## ಮುಕ್ತಾಯ

ತಂತ ತಾರಗಳನ್ನು ನಾವು ಪುನರ್ಮಾನ ಮಾಡುವಾಗ, ಜೀವಿತಗಳನ್ನು ಬದಲಾಯಿಸಿಕೊಳ್ಳುವ ಅನೇಕ ತಾರಗಳನ್ನು ತಾರಯತ್ತೇವೆ: (1) ದೇವರ ನಹಾಯಬಿಲ್ಲದೆ ಜೀವಿತಗಳು ಬದಲಾಗುವದಿಲ್ಲ. (2) ನುವಾತೆಯ ತ್ರಂಗದಲ್ಲಿದೇವರೆಂದಿಗೆ ನಹಕಾಲ ಗಳಾಗಬಹುದು. (3) ದೇವರು ನಮ್ಮ ಜೊತೆ ಕೆಲಸಗಾರನು ಒಂದು ತಿಳದು, ಭರವಸದಿಂದ ಮುಂದೆ ನಾಗರಬಹುದು, ಹೇಗೂ ಒಂದು ತ್ರಮುಖ ಅಂಶವನ್ನು ನಾನು ತಿಳಯಿಸಿದ್ದು ತ್ತೇನೆ: ನಿರಿಳಕ್ಕೆಯಲ್ಲದ ಯಾವುದೇ ನಾನ್ನಿರ್ವೇಶವು ಉಂಬಾಗುವದಿಲ್ಲ. ಫಿಿಲಿಪ್ಪಿಯಲ್ಲ, ಬದಲಾದ ವ್ಯೇಕಿಗಳನ್ನು ಹಟ್ಟಿ ಮಾಡುವ ನಂಧಭರ ನಮಗೆ ಒದಗಿ ಬಂದಿದ್ದರೆ ನಮ್ಮ ಹಟ್ಟಿಯಲ್ಲ, ಮಾನಸಿಕವಾಗಿ ಅನ್ಯಾನ್ಯಗೊಂಡಿದ್ದ ದಾಸಿಯಾದ - ಹಡುಗಿಯಾಗಳೇ, ಹೆನರಾಗಳೇ ಮತ್ತು ಮನರೋಗಿಯಾಗಿದ್ದ ನೆರಿಯ ಯಜಮಾನನ ಹೆನರಾಗಳೇ ಇರುತ್ತಿರಲಿಲ್ಲ.

ಕೇಳು ಹೊಜಿದಾರ್ ಎಂಬ ಸ್ಥಳದ ಕಡೆಯನ್ನು ಡಾಸಿಯೀಲ್ ಬೂಲಿಸ್ತು ಹೇಳಿ ರುವರು. ಅಣ್ಣಂಟಕ್ಕೆ ನಾಗರದ ಆಕ್ಷಿಕನ್ ತಪ್ಪೆನಾಲ್ಲ, ಒಂದು ಜಿಕ್ಕುದಾದ ಸ್ಥಳವಿತ್ತು, ಅದರೆ ಹದಿನ್ಯೇದನೆಯ ಶತಮಾನದಲ್ಲ ಯಾವುದೇ ಹಡಗುಗಳು ಆ ಸ್ಥಳವನ್ನು ಹಾದು ಹೋಗುವ ಪ್ರಯತ್ನ ಮಾಡುತ್ತಿರುತ್ತಾಲ್ಲ, ಅದರೆ ಅದು ಇತರ ಅಹಾಯಕಾಲ ಸ್ಥಳಗಳಿಂತ, ಹೆಚ್ಚು ಅಹಾಯಕಾಲಯಾಗಿರಲ್ಲ, ಅದರೆ ಅಲ್ಲ ಅಹಾಯವಿದೆ ಎಂಬ ಗಾಜಿ ನುಡಿಯ ಪ್ರಭಾವಾಗಿ ಹರಡಿತ್ತು - ಶ್ರಾಯಃ ಭಾವಿಯ ತಪ್ಪಕಡೆಯವರೆಗೂ ಈ ನುಡಿ ಹಜ್ಞರಿಖಾಯು. ಆ ದಿವಸಗಳಿಂದ್ದು ನಾವಿಕನಾದ ಬೂಲಿಸ್ತು ಹೇಳಿದ್ದೇ ನೆಂದರೆ, “ಇದು ಕೇವಲ ಮನಸ್ಸಿನಲ್ಲಿರುವ ಬ್ರಹ್ಮ”<sup>57</sup> ಎಂಬುದೇ.

ನಾನು ಮತ್ತು ನಿನು ಜೀವಿತಗಳನ್ನು ಬದಲಾಯಿಸಬೇಕು ಎಂದು ಯಶ್ವಿನುವಾಗ, ನಮ್ಮ ಮನಸ್ಸಿಗಳ್ಲ “ಯಾವುದೇ ವಿಧವಾದ ಅಳ್ಳಗೊಳಿದೆಯಂತ ಬ್ರಹ್ಮವನ್ನು ಹೊಂದಿದೆ ಇರೋಣ” ಎಲ್ಲಿಗೂ ನುವಾರೆಯನ್ನು ನಾರೋಣ!<sup>58</sup>

### ತ್ರಣರಂಡ ಉಪಾಂತ

ದೆವ್ಯ ಹಿಡಿದ ಹುಡಿಗಿಯ, ಹಾಗೂ ಆಕೆಯಂದ ಲಾಭವನ್ನು ಹಡೆಯುತ್ತಿದ್ದ ಆಕೆಯ ಯಜಮಾನರ ಕುಲತು, ಅವರಿಳಿದ್ದ ದುರಾಶಿ ಹಾಗೂ ಹೊಣ್ಣಿ ಬಾಕುತನದ ಕುಲತು ಬ್ರಾಹ್ಮ ವೈಖಾರವರು ತ್ರೈಲೋಕವಾದ ತ್ರಣರಂಡವನ್ನು ಮಾಡಿರುವರು. (1) ದುರಾಶಿಯ ಬಕ್ಕತೆಯನ್ನು ಹಿಂನಿಂಧಿತಿಗೆ ತರುತ್ತದೆ (ಆ ಮಡುಗಿಯನ್ನು ನಡೆಸಿಕೊಂಡ ಲೀತ), (2) ದುರಾಶಿಯ ಸರ್ವಪನ್ನು ಅಡಗಿಸಿ (ಆಕೆಯ ಯಜಮಾನರು ಹೊಲ ಸೀಲರ ಕುಲತು ಹೇಳಿದಂಥ) ಸುಜ್ಞನ ತಡಗೆ ನಡೆಸುತ್ತದೆ, (3) ದುರಾಶಿಯ ಅ ನೀತಿಯನ್ನು ಬಯಸುತ್ತದೆ (ಹೊಲ ಸೀಲರನ್ನು ನಡಿಸಿಕೊಂಡ ಲೀತ). ದುರಾಶಿಯ ಬಗ್ಗೆ ಹೆಚ್ಚು ತ್ರಣರಂಡವನ್ನು ಕೇಳಿದೆ ಇರುವದಲಂದ, ಅದರ ಬಗ್ಗೆ ನೀವು ಯೋಜಿಸಬಹುದು.

ಮಧ್ಯರಾತ್ರಿಯಲ್ಲ ಹೊಲ ಸೀಲರು ಹಾಡುತ್ತಿದ್ದ ಹಾಡುಗಳಿಂದ ತ್ರೈಲೋಗೊಂಡು, “ರಾತ್ರಿಯ ಹಾಡು” ಎಂಬುದನ್ನು ಬರೆಯಲಾಗಿದೆ. ನಮಸ್ಯೇ ಇರುವಾಗ ನಾವೂ ನಿಕ “ರಾತ್ರಿ ಸಮಯದಲ್ಲ” ಹಾಡಬಹುದೆಂದು ಲಕ್ಷ ಆಳ್ಳಿ ನಲಹೆ ನಿಂಡಿರುವರು (1) ನಮ್ಮ ಸಮಸ್ಯೆಗಳನ್ನು ನೇರ ಹಾದಿಗೆ ತರಬೇತು, (2) ಹರಲೋಕದಲ್ಲ ಗಂಟ ಮಾಡಿಕೊಳ್ಳಿ ಬೇತು, (3) ದೇವರಿಲ್ಲ ಭರಂತನೆ ಇಡಬೇತು. (ಪೇಡನೆಯಲ್ಲ ಹಾಡುವದು ಎಂಬುದಲಂದ ಅಜಲೇನ್ ನಲ್ಲ ಇದನ್ನು ತ್ರಣಂಸಿಲಾಯತು, 20 ಸೆಪ್ಟೆಂಬರ್ 1986.)

“ಯುಗರಿಂಗ ದೊಡ್ಡ ತ್ರಷ್ಣಿಗಳು” ಎಂಬ ವಿಜಾರದಲ್ಲ, ಅನೇಕ ತ್ರಣರಂಗಗಳನ್ನು ಮಾಡಲಾಗಿದೆ (16:30). ನೇರ ಯಜಮಾನನ ತ್ರಷ್ಣಿಗಳನ್ನು ಜಿಕ್ಕು ತುಳುಕುಗಳನ್ನಾಗಿ ಮಾಡಿ, ಅದರ ತ್ವರಿತೆಯಾಂದು ಭಾಗವು ಮಾಖಾಲಿಶವನ್ನು ನಿಂಡುವಂತೆ ಮಾಡಲಾಗಿದೆ. (1) “ಹೇಗೆ” ಪರಿಳ್ಳೆಯು ಒಂದು ತ್ರಷ್ಣೆ. (2) “ಮಾಡಲೇಬೇತು” - ಅಗರತ್ಯಾಬಿರುವ ತ್ರಷ್ಣೆ (3) “ನಾನು” - ವ್ಯಯಾತ್ಮಿಕ ತ್ರಷ್ಣೆ, (4) “ಮಾಡು” - ಕ್ರಿಯಾತ್ಮಕ ತ್ರಷ್ಣೆ, (5) “ರಜ್ಜಿನಲ್ಲಿಡಬೇತುಕಾದರೆ” - ಸಮಯ ನಿಭಾಂಡ ತ್ರಷ್ಣೆ.

ಅಪ್ರೇಸ್ತಲ ಕೃತ್ಯಾದಿಂದ ಹಲವರ್ತನೆಯ ಒಂದು ತ್ರಣರಂಗ ಮಾಡಲು ಇಜ್ಜೀಸಿದಲ್ಲ, ನೇರ ಯಜಮಾನನ ಪರಿವರ್ತನೆಯೆ ನಿರ್ದಿಷ್ಟನವಾಗಿದೆ. ಡಾಸಿಯಾದ - ಮಡುಗಿಯ ಭಟನೆಯನ್ನು ಹಿನ್ನೆಲೆಯಾಗಿ ಬಳಸಬಹುದು, ನಂತರ ನೇರ ಯಜಮಾನನ್ನು ಹಲಜಯಿಸಿಲ. ಹೊಲನು, ಅಧಿಪತಿಗಳನ್ನು ವಿರೋಧಿಸಿದ ಕುಲತು, ಅಧ್ಯಾತ್ಮ ಅಂತರ್ದಲ್ಲ ತಿಜನಬಹುದು. ಅಥವಾ ನಿಲಂಕ್ಷ ಮಾಡಬಹುದು. “ಶ್ರದ್ಧೆಭಕ್ತಿಯಲ್ಲದ ನರೆಯ ಯಜಮಾನನು” ಎಂಬ ಶಿಫೀಕೆಯಲ್ಲ

ಕೆಲವು ಮುಖ್ಯಂಶಗಳನ್ನು ತಿಜಸಿರುವೆನು, ಅದನ್ನು ನಿಮ್ಮ ಹಾರದಲ್ಲಿ ಬಳಸಬಹುದು. “ನರೆಯಜಮಾನನು ಏಕೆ ದೀಕ್ಷಾನ್ನಾನು ಮಾಡಿಸಿಕೊಂಡನು” ಎಂಬ ಹಾರದಿಂದ, ಹಲವರುನೇಯ ಕುಲತು ಪ್ರಸಂಗಿಸಿರುವೆನು. ಕಥೆಯನ್ನು ತಿಜಸಿದ ನಂತರ, ತಿಶೈಯನ್ನು ಕೇಳಿರುವೆನು. ಒಂದು ಹೇಳಿ, ಅಕ್ಕೆನ್ನಲ ಸ್ಕ್ಯೂರ್‌ಬಿಳಿ 16:30, 31ರ ಪ್ರಕಾರ ನಾವು ನಂಜಕೆಯಿಂದ ರಕ್ಷಣೆ ಹಡೆದಿರುವುದಾದರೆ, ಅವನು ಏಕೆ ದೀಕ್ಷಾನ್ನಾನು ಮಾಡಿಸಿಕೊಂಡನು, ಏಕೆ ಎಂದು ಮತ್ತೊಮ್ಮೆ ಕೇಳುವೆನು. ದೀಕ್ಷಾನ್ನಾನ್ವಾನವು ಆಯ್ದೆಗೆ ಒಳಪಟ್ಟಿದ್ದರೆ, ಆ ಗಳಿಗೆಯಲ್ಲ ಏಕೆ ದೀಕ್ಷಾನ್ನಾನು ಮಾಡಿಸಿಕೊಂಡನು?

### ಉಪಾಧಿಗಳು

<sup>1</sup>ಫಿಲಹ್ಯಾ 4:15ರಲ್ಲಿ “ಸಿಮಾಗ್ನಾ” ಎಂಬುದಾಗಿದೆ ಆದರೆ “ಸಿಮಾಗ್ನಾ” ಎಂದು ಮೂಲ ಕ್ಯಾತಿಗಳಲ್ಲಿ ಅರುವದಿಲ್ಲ. <sup>2</sup>ಕ್ಯಾತಿಗಳನ್ನು ನಾಮಯದಲ್ಲಿ ಲಾಕನು ಅಲ್ಲ ವಾಸ್ತವ ಅದ್ದನು ಎಂದು ತಿಜನಲಾಗಿದೆ. <sup>3</sup>ಹೆಬ್ರಾವು ದೇಹದಾರಿಷ್ಟು, ಒಬ್ಬನನ್ನು ನುಂಗಿ, ನುರಾಜಮಾಡಿ ನಾಯಿಸುತ್ತದೆ. <sup>4</sup>“ಹೆಬ್ರಾವಿನ್” ಬಿದಲು “ವೆಂಪ್ರಿಯಲ್ಲಿನ್ನಿಂದ್” ಎಂದು ಹರಾತನ್ ಬರವಚೆಯಿಲ್ಲದೆ. ಆ ದಿವಸಗಳಲ್ಲಿ ಆ ಹದವನ್ನು ಅಹಾಧ್ಯಮಾಡಿಕೊಂಡಿದ್ದರು. ಈ ದಿನಗಳಲ್ಲಿ “ಅವನ ಸ್ವರ್ಗ” ಎನ್ನುತ್ತೇವೆ. ಅದು ಜಲಾಂತಾನನ ಕುಶಲವಾಗಿತ್ತು; ಆ ಸ್ವರ್ಗಾಹಗಳು ಮಾತನಾಡುವಂತಿತ್ತು; ಆ ದೇವತೆಗಳು ಮೇಲಾನಿಂದ ಮಾತನಾಡುವಿತ್ತು. “ವೆಂಪ್ರಿಯಲ್ಲಿನ್ನಾನ್” ಅಂದರೆ, “ಹೆಬ್ರಾವಿಯಾಂದ ಮಾತನಾಡುವದು” ಎಂಬ ಅರ್ಥ. ಬೈಬಿಲನ ದಿವಸಗಳಲ್ಲಿ, ದರ್ಶಕರು ಆಕೃಪಿತರಾಗಿ, ಇಳಗಿನಿಂದ ಮಾತನಾಡಿದರು ಎಂಬ ಮೂಡನಂಜಕೆಯು ಇತ್ತು, <sup>5</sup>ಆ ವಜನದ ಟಿಪ್ಪಣಿ ನೋಡಿಲ. <sup>6</sup>ಕಡೆಯ ಪ್ರಸ್ತುತದಲ್ಲಿರುವ ದೆವ್ಯದ ಕುಲತ ಹಾರ ನೋಡಿಲ. <sup>7</sup>ದೂರಾಕ್ತ ತ್ವೇಲಿತಭಾರ ಅ ದಾಸಿಯು, ಹೊಲ ಸೀಲರು ದೇವರ ದಾನರೆಂದು ತಿಜಿದ್ದಳು. ದೆವ್ಯಗಳು ಸರ್ವವಾಗ್ಯಾಹಿಗಳಲ್ಲ, (ಎಲ್ಲವನ್ನು ತಿಜಿದಿರುವದಿಲ್ಲ) ಭಿಂಬಿಷಿಯನ್ನು ನಂಬುವವರು ಈ ವಿಜಾರ ತಿಜಯಿಬೇಕು. <sup>8</sup>ಹೊನ ಬಂಬಡಿಕೆಯ ಕೈಸ್ತಕ್ಕೆದ ಕುಲತ ತಿಜಸಿರುವೆ, ಕೆಲವು ಕೈಸ್ತರು ಅದನ್ನು ನಿರಾಕರಿಸದೆ, ಮೂಡನಂಜಕೆಯ ಅಜರಣೆಯನ್ನು ಮಾಡುತ್ತಾರೆ. <sup>9</sup>“ಮಾಗ್ನದಿಕಾಗಳು” ಶ್ರೀಯು ಅವರ ಮೂಲಕ ಹಾಯಿತ್ತದೆ ಎಂದು ಕೇಳುತ್ತಾರೆ. <sup>10</sup>ಗ್ರೀಕರು “ದಾನ್ಯ” ದೆವತೆಯನ್ನು “ಮಹಾದೇವರು” ಎಂದು ಕರೆಯಿತ್ತಿದ್ದು, ಗ್ರೀಕ್ ಭಾಷೆಯ “ರಕ್ಷಣೆ” ಎಂಬ ಹದದಲ್ಲಿ ಅನೇಕ ಅಧಾರಗಳಂಬು, ಅದ್ದಲಿಂದ ಕೆಲವರು ಆಕೆಯ ಮಾತನಾಡನ್ನು ಅಹಾಧ್ಯಮಾಡಿಕೊಂಡರು, ಆದರೆ ದೆವ್ಯಗಳ ಸರ್ಕ್ಯುಪಂಪ್ ದೇವ ಸೇವಕರು ಅರುತಿರುವದು ನಷ್ಟ, ಅನ್ಯ ಅಲೋಜನೆಯಿಂದ ಈ ಲಿತಿ ಅವಳ ಮಾತನಾಡಿರಬಹುದು.

<sup>11</sup>“ಗ್ರೀಕ್ ನೆಲ್ಲಿ “ಮಹಾನಂತರ”” KJVಯಲ್ಲಿ ಹೊಲನು “ನೊಂದುಕೊಂಡನು” ಅಂದರೆ ದಾಸಿಯ ಬಗ್ಗೆ ಅನುಕಂಪಪ್ರಘಷಣಾದನು. NASBಯಲ್ಲಿ ಕೌಲಹಗೆಂಬಂದನು ಎಂಬುದಾಗಿದೆ. <sup>12</sup>ದೆವ್ಯಗಳು ಯೀನುಬಿನ ಬಗ್ಗೆ ನಾಡ್ಕಿ ಹೇಳಲು, ಯೀನು ಅಪುಗಳೇ ನಮ್ಮುತ್ತಿನಿಂತಲ್ಲ (ಮಾತನ 1:24, 25, 34). <sup>13</sup>ನ್ಯಾಷಕ್ಯೆ ಅನುಗ್ರಾಣವಾಗಿ ಬಿಳಿಸಿಕೊಳ್ಳಲು, ನುತ್ತಿಗೆಯಾಂದ ಆಸ್ತಿಯನ್ನು ಹೊಡೆದಂತೆ. <sup>14</sup>ಲಾಕನನ್ನು ತಿಮೋಥಿಯನ್ನು ಹೊರತುಪಡಿಸಿ, ಹೊಲ ಸೀಲರನ್ನು ಏಕೆ ಹಿಡಿದಿರು ಎಂಬ ಕಾರಣ ತಿಜಿದಿರುವದಿಲ್ಲ, ಹೊಲ ಸೀಲರು ನಿಜವಾದ ಯಿಹಾದ್ಯರಂತೆ ಕಾಬಿಲ್ಯಾದ್ದರು ಎಂಬ ಅಜಿತಾಯಿಬಿದೆ (ಲಾಕನು ಅನ್ಯನು, ತಿಮೋಥಿಯ ಅರ್ಥ ಅನ್ಯನಾಗಿದ್ದು) (ಪಜನ 20). ಹೊಲನು ಪ್ರಮುಖನು, ಸೀಲನು ಅವನ ಬಿಂಬಿದ್ದಲಿಂದ ಈ ಲಿತಿ ಅಗಿರಬಹುದು. <sup>15</sup>ವಜನ 19ರ “ಅಧಿಕಾಲಿಗ್ನಾ” “ಮುಖ್ಯ ಅಧಿಕಾರಗಳು” ಎಂಬುದಕ್ಕೂ ವ್ಯಾಖ್ಯಾನಿಸಿ, ಪಜನ 20ರಲ್ಲಿ ವೇದಲು ಅವರು ಕೆಳಪಟ್ಟದ ಅರ್ಥಿಕಾಲಿಗಳ ಬಿಂಗಾ, ನಂತರ ಮುಖ್ಯ ಅಧಿಕಾರಗಳ ಬಿಂಗಿ ಏಕಾನೆಂಡು ಹೊಳೆಗಿರಬಹುದು, ಒಂದು ಗುಂಪಿನ ಜನರ ಬಗ್ಗೆ ವರಡು ವಿಧಾವಾಗಿ ಮಾತನಾಡಿರಬಹುದು. <sup>16</sup>“ಜಾವದಿ” ಅಂದರೆ ಗಢಲದ, ಮತ್ತು ದೊಂಜಯ ಜನರು ಇರುವ ನ್ಯಾಷ ಎಂದು ನಾನು ತಿಜಿದ್ದೆ. ಸರ್ಕ್ಯುಪೆಡ “ಜಾವದಿಯು” ನುಭಕ್ಕದ ಪ್ರದೇಶವಾಗಿತ್ತು, ಫಿಳಿಪ್ಪಿಯ ಪಳೆಯುಷಕೆಗಳನ್ನು ಅಗೇದು ತೆಗೆಯಲಾಗಿದೆ. ಅಮೇಲಕದ, ಪುಂಜಾಲ್ ಮೃದಾನದ ಅರ್ಥದಪ್ಪು. <sup>17</sup>“ಜಾವದಿಯನ್ನು” ಗ್ರೀಕ್ ಭಾಷೆಯಲ್ಲ “ಬೆಂಚು” ಎಂದರೆ “ಅಗೇಲರನಾ” ಎಂದು ಕರೆಯಲಾಗಿದೆ. <sup>18</sup>“ವೆದಿಕಿಗೆ” ಗ್ರೀಕ್ ಭಾಷೆಯಲ್ಲ “ಬೆಂಚು” (ನೋಡಿಲ 18:12ರ ಟಿಪ್ಪಣಿ) ಫಿಳಿಪ್ಪಿಯ “ಬೆಂಚು” ಪನ್ನು ಅಗೆಯಲಾಗಿದೆ. ಅದು “ಅಗೇಲರದ” ಉತ್ತರದಿಕ್ಷಿನಲ್ಲಿದೆ. <sup>19</sup>ನ್ಯಾಷಯ ಅಧಿಕಾರದ ಕುಲತು ಲಾಕನು ನಿಯಾದ ವಾಗ್ಯಾನವನ್ನು ಬಿಳಿಸಿರುವನು. <sup>20</sup>ನಾಥಾರಣಿವಾಗಿ, ಫಿಳಿಪ್ಪಿಯ

ಯිකායුරු තුවුම්බීංසාංඩරපූල. අදාළය 18රුව යිකායුරුසු රේඛාචාර්යයියා ද කිස්නලායුතු එංඩුචාරියි (ප්‍රස්න 2). බහුත් පෙනු සේවාරියා රේඛාචාර්යයි පැටර් නැත්තු නැගැණියි ප්‍රස්න ලෙස, රේඛාචාර්යයි ප්‍රස්න යිකායුරු මේල් සිතු ක්‍රියාත්මක නොවා.

<sup>21</sup>ನಾವ್ರಜನಿಕ ಭದ್ರತೆಯನ್ನು ಕಾಹಾಡುವದು ರೋಮಾಯರ ಪ್ರಮುಖ ನಿಯಮವಾಗಿತ್ತು.

<sup>22</sup>ରେମ୍ପାଯିଲିଙ୍କଟଲା ଜତର ନ୍ଯାନଦଳ୍ଲାଦ୍ଧପରୁ ହେବୁ ଦେଇ ଭର୍ତ୍ତାଗିଦ୍ଧ. <sup>23</sup>Ken R. Durham, "Scenes at Philippi," *Acts, the Spreading Flame* (Searcy, Ark.: Harding University, 1989), 189. <sup>24</sup>17:5ର ଅହଣୀ ନେଇଲି. <sup>25</sup>KJV ଯାଏ କେ ମନୁଷ୍ୟରୁ,

“ନାହିଁବୁଟ୍ୟ” ଏଠା କରେଦିଦ୍ଦରେ. NIV ଯେଇ ଅପରନ୍ତୁ “ଅଧିକାଳିଗ୍ରହ” ଏଠା କରେଦିଦ୍ଦୁ, ଅପର ଶ୍ରୀଯୁଗ ଷ୍ଣୁତେ ଆପବିଲି, <sup>26</sup>ଦୋଷାମାଯଥା ଅପରନ୍ତୁ “ଅକ୍ଷ୍ମାନ୍” ଏଠା କରେଯିଥୁପୁରୁଷୁ. <sup>27</sup>ଯାହାରେଇହିହିନ୍ମାନ କେବଳ ନାହିଁବୁଟ୍ୟ ବାବୁ ହେଉଛିଯିଦେଖିବେନ୍ତି, <sup>28</sup>ଏହାରେଇ ପୂର୍ବାବୁନାନ୍ତରେ

ಯಾವುದು ಸಹಾಯ ಆಗಿ ನಿರ್ಣಯ ಕೊಂಡಿರುತ್ತಾನೆ. ಪ್ರಾಚೀನ ಮಹಾಯಾಜ್ಞಾನಿಗಳ ಇಟಾಯವರು ಈ ಜಿಹ್ವೆಯನ್ನು ಬಳಸಿರುವರು. <sup>29</sup>Quoted by J. W. McGarvey, *New Commentary on Acts of Apostles* (Delight, Ark.: Gospel Light Publishing Co., n.d.), 107. <sup>30</sup>ಹಾಲನ್ನು ತಾನು ರೋಮಾಯಿದ ತ್ರಜಿಯಿಂದ ತಿಳಿಸುವದಕ್ಕೆ ವಜನ 37ರವರೆಗೆ ಕಾದನು ಅವನು ಶಿಕ್ಷಣ ಬಳಕಡುವಾಗಲೇ, ಅದನ್ನು ತಿಳಿಸುವಹುದಿತ್ತು. ಎಂಬುದು ಕೆಲವರ ತರು ಅದರ ಕೆಲವಾಯ ಕಾರಣಗಳಿಂದ ಅವನ ಮಾತನ್ನು ಯಾರು ಕೇಳಿಸಿಕೊಂಡಿರಿಲ್ಲ. ಅಥವಾ ನಂಜರಿಲ್ಲ. ಅಧಿಪತಿಯು ಈ ನಿರಾಯಕವನ್ನು ಮಾಡಿ, ತರುವಾದೆ ಆಜಿತ್ತಾದಿಂದ ದಳರವಾಗಿರಬಹುದು.

<sup>31</sup>ଫିଲ୍ହିଟ୍ରୀଟ୍ୟୁଲ୍ ଉଠଦେ ନାଲ କି ବିଧଵାଦ ହିଂସନ୍ତ୍ୟାନ୍ତ୍ର ଅନୁଭବିଣିଦନୁ. <sup>32</sup>ନେମେ  
ଯଜମାନଙ୍କ ନେତାଙ୍କରଦାୟ କ୍ଷତ୍ରିୟ ଆତ୍ମ୍ମା ବହୁଶ କର୍ତ୍ତରଚ୍ୟାଦାୟ ଅପନୁ ନ୍ତିହିଦନୁ (ପଞ୍ଜ 27).  
ବନ୍ଦ ମେଳେ ମନେଯିଲ୍ଲ ଅଧିଷ୍ଠାତ୍ରୀ ନେମୁନେଯ ଅପରବଦାୟ ଅପନୁ ମଲଗିରିବହୁଦୁ, କ୍ଷତ୍ରିୟନ୍ତ୍ର  
ହିଂଦୁକେଳାଜ୍ଞାଲ୍ଲ ମୁହିଂଦାଗିରିବହୁଦୁ. <sup>33</sup>ନାହେନାଦରୁ ହାତଜେତାଗିଦ୍ଧରେ, ଅଧୁ  
ଦୁଃଖକର୍ତ୍ତରପାଗିରିବହୁଦୁ, ଅଦରେ ଅପରୁ ନ୍ତ୍ଵିତଦ୍ଵାରାଜ୍ଞନ୍ତ୍ର କାଢିଦରୁ. <sup>34</sup>ଲାକନୁ, ଅପରୁ  
ମୁଦ୍ର୍ଯୁକ୍ରମିୟିଲ୍ଲ କାଢିଦରୁ ଏବଂ ହେଜରୁପଦଲିନ୍ଦ, ଛୁଯାଶ ଅପର ମନଚନ୍ଦ୍ର  
ନ୍ତିହିଗୋଳାଜିକେଳିରିବହୁଦୁ. <sup>35</sup>ଦେଇପରାଲ୍ଲ ନାମଜକ୍ ମୁଖ୍ୟ, ଦେଇପରୁ ଇତ୍ତ ହାଗେ ଇରୁଚନୁ,  
ନମ୍ବୁ ଜୀବିତଦ କଷ୍ଟ ନାମେଲାଙ୍ଗରାଜଭାଲ୍ଲ, ଆତମୁ ନ୍ତ୍ଵିତେ ହାତୁନେ. <sup>36</sup>ଟାଈ ମତ୍ୟ ରିଣନ୍ଦନାଲ୍ଲ  
ତ୍ୟାବୀନୁଚାଗ ଭଲକଂହଦ କରୁହୋଇଶନ୍ତ୍ର ନେଇଦିର ପେନ୍. <sup>37</sup>କି ବିନ୍ଦେ, ନେମେମନ୍ୟେବିଂଦ  
ଜମୁଗରେ ମାକୁଚ ବିଷ୍ୟଦାୟ ଦେଇପଦାତର ହାଲ୍ମ୍ଭାନ୍ଦିରୁପଠିତେ (ଆତ୍ମୋନ୍ତଳ କୃତ୍ୟଗଭୀ 5:19;  
12:7, 10, 11) ଇଲ୍ଲାଯା ନଂଭବିଶିରିବହୁଦୁ. <sup>38</sup>ନେଲାଇଲ ଆତ୍ମୋନ୍ତଳ କୃତ୍ୟଗଭୀ 12:19. <sup>39</sup>ହୋଲନୁ  
ନେମେ ଯଜମାନନ୍ତ୍ର ନେଲାଇବହୁଦାଦରେ ଅପନୁ ବିତେ ହାଲନ୍ତ୍ର ନେଲାଇଲାଲ? ଯାରୁ ନକ  
ତ୍ୟାବୀନୁକେଳିଦୁ ହୋଇଗି ଇରୁପଦନ୍ତ୍ର ହୋଲନୁ ହାଗେ କଂଦୁ ହିଦିନୁ? ଲାକନୁ ଇଦନ୍ତ୍ର  
ତିଶନଦେ ଇରୁପିନ୍ଦ, ହୋଲନୁ ନହାକୁ ଦୃଷ୍ଟି ହୋଲାଦିରିବହୁଦୁ. <sup>40</sup>ଇତରେ ଜପାନର  
କର୍ତ୍ତରଚ୍ୟାଦାୟ ଅଧିଷ୍ଠାତ୍ରୀ ଅପରୁ ହିତିରିବହୁଦୁ.

<sup>41</sup>ಅವಕಾಶವಿದ್ದರೂ ಇತರೆ ನೆರೆಯವರು ಏಕೆ ತಪ್ಪಿಸಿಕೊಳ್ಳಲ್ಲ? ಅವರು ಅನಂದಭರದಲ್ಲ, ಆಜ್ಞೆಯ ಜಿತರಾಗಿರಬಹುದು. ಒಂದು ವೇಳೆ ಹೊಲನ ಮನವಿಗೆ ಸ್ವಂದಿಸಿರಬಹುದು, ವಿವರಣೆ ಇಲ್ಲವುದಿಲ್ಲ. <sup>42</sup>ಅವರು ಕೆಲವು ದೇವತೆಗಳ ಪ್ರತಿಸಿಧಿಗಳ ಎಂದು ಭಾವಿಸಿರಬಹುದು. <sup>43</sup>ನೆರೆಯಜಮಾನನು, ಮತ್ತು ಅವನು ಮನೆಯವರು ಎಂದು ಹೇಳುವಾಗ “ಶಿಶು” ದೀಕ್ಷಾನ್ಯಾಸವು ಆಗಿರಬಹುದೆಂದ ಶಂಕೆಯನ್ನು ಕೆಲವರು ವೃತ್ತಪಡಿಸುವರು, ದೀಕ್ಷಾನ್ಯಾಸ ಮಾಡಿಸಿಕೊಂಡವರೆ (ಪಜನ 33) ಉಪದೇಶವಾಯಿತು (ಪಜನ 32) ನಂಜದರು (ಪಜನ 34). <sup>44</sup>ಮುಂಜನೆ ಎರಡು ಅಥವಾ ಮಾರು ಗಂಟೆ ಇರಬಹುದು. ಆ ನಮಯದಲ್ಲ ಅವರು ದೀಕ್ಷಾನ್ಯಾಸ ಮಾಡಿಸಿಕೊಂಡಿರಬಹುದು. <sup>45</sup>ನೆರೆಯಮನೆಯಲ್ಲ ಒಂದು ಕೆಳಬಿರಬಹುದು, ಆದರೆ ಹೊರಗಡೆ ಅವರನ್ನೇಲ್ಲ ಕರಕೊಂಡು ಹೋಗಿರಬಹುದು. ಅವನು “ಅವರ ನುರಜ್ಞೆಯ ಹೊರ ಹೊತ್ತಿದ್ದನು” ಅವರನ್ನು ಒಳ ಹಾಕುವ ಅಗತ್ಯತೆಯಿರಲ್ಲ. <sup>46</sup>ಅವರು ಉಚ ಮಾಡಲು ನಾಧ್ಯಬಿರಲ್ಲ, ಅಳ್ಳೋನ್ತಲರ ಕೃತ್ಯದಲ್ಲ ಇನ್ನೊಂದು ನಾಲ್ಕಿ ನಾಲ್ಕು ಹೊರೆಯಲು. <sup>47</sup>ತೀಸ್ತನ ಪಿಲವರ್ತನೆಯೊಂದಿಗೆ ನೆರೆಯಜಮಾನನ ಪಿಲವರ್ತನೆಯನ್ನು ಹೋಗಿಸಿಲಿ. ತೀಸ್ತನ ಪಿಲವರ್ತನೆಯಲ್ಲ ದೀಕ್ಷಾನ್ಯಾಸ ಒಂದೊಂದಿಕ್ಕು (ಈ ಕೊಲಿಂಥ 1:14). <sup>48</sup>ಜ್ಯೋ ಎನೆಂದರೆ, ಅಶೋನ್ತಲ ಕೃತ್ಯಗಳ 16:31 ದೀಕ್ಷಾನ್ಯಾಸದ ವಿಷಯವಿರುವದಿಲ್ಲ, ರಕ್ಷಣೆಗೆ ಅದರ ಅಗತ್ಯವಿಲ್ಲ, ಅಶೋನ್ತಲ ಕೃತ್ಯಗಳ 16:31 ಅದರ ಸ್ವಂತೆ ಇರುವದಿಲ್ಲ, ಮಾನನಾಂತರ ಹಾರು ಹಾಕದ ಅಲ್ಲಿ “ನಂಜಕೆಯಲ್ಲ” ಅಡಕವಾಗಿದೆ ಹಾಗಿದರೆ ದೀಕ್ಷಾನ್ಯಾಸವನ್ನು, ಏಕೆ ನೇಡಣದೆ

చూడియవదిల్ల? <sup>49</sup>McGarvey, 103. <sup>50</sup>అధికారిగణ, భూకంపజడ కులితు బేసరగించాడు, హాల సిలలరన్స్ కష్టాగి నడిసికొండిపెంచా, అదక్కే బిచరణి ఇఱవదిల్ల.

<sup>51</sup>హోలన కాగి సిలలనూ నక రోచుమా ప్రజయాగిద్దను. <sup>52</sup>“దయిబిట్టు హోలిల” ఎంబుదన్ను అమ్మాలకున్నరు అథవాదికేళాళ్ళువరు. <sup>53</sup>హోలన దాబలీగాళు సలయాగిద్దప్పలింద, అవను అల్లగే కింతిరుగిదను (20:1, 2, 6). <sup>54</sup>నాను రోచుమాయిదవను ఎందు కూగి హేళబేతిక్కుష్టు, హోలను తానుదచునాగిద్దచూ, అదర దాబలీగాళుఅవన బఱ ఇరాల్ల. అదక్కే సమయిద అగ్నయైత్తు. <sup>55</sup>H. Leo Boles, *A Commentary on Acts of the Apostles* (Nashville: Gospel Advocate Co., 1976 reprint), 268. <sup>56</sup>Coffman రచరు “వాక్యగాళు అతి మహత్తుశ్శ ఒందు వజనవాగిద” ఎందు హేళదరు (James Burton Coffman, *Commentary on Acts* [Austin, Tex.: Firm Foundation Publishing House, 1976], 325). <sup>57</sup>యారామ్, 192. <sup>58</sup>నేరే యజమాననంతే, హలవర్కనేగొళ్లు కరేయన్న సిలడబుపుదు.